

ನೇಸರು

ತಿಂಗಳೊಳೆ
ಮೃಷಣ ಅಸೋಸಿಯೇಷನ್ ಮಂಬ್ರ್

NESARU TINGALOLE

Vol XXII - 5

ಮೇ 2004

ಈ ಸಂಚಿಕೆಯಲ್ಲಿ

ಪಡುವಿರುವುದನ್ನು :

ಅಕ್ಷಯ ವೃತ್ತಿಯದಂದು ಪೂಜಾ ಸಮಾರಂಭ	● ರಮಾ ಪಂಡಿತ	2
Forthcoming Programmes		3
ಮಹಾರು ಚಿವನ ಗಾಢಿಯ ನೆನಪ್ (ಭಾಗ - 5)	● ಡಾ. ಜಿ.ಎನ್. ಉಪಾಧ್ಯಾ	3
Aneka, a Bangalore-based troupe staged Kalidasa's Meghadoota	● Sneha Nanigopal	4
ರಸ್ತೆಯೇ ಎದ್ದು ಸಾಕ್ಷ್ಯ ನುಡಿಯಿತು	● ಕಂಭಂ ಕೃಷ್ಣಮೂರ್ತಿ	7
ಭಾರತೀಯ ಕಲೆ ಭಾಗ - 23		
ಕೃಷ್ಣ : ಎನ್. ಮರಿತಾಮಾತ್ರಾರವರ ಭಾರತೀಯ ಕಲೆ		9
ಸುತ್ತ-ಮುತ್ತ		11
Book Review : "Swaramurthy"	● M.A.N. Prasad	12

Rs. 5/-



The Mysore Association, Mumbai

393, Bhaudaji Road, Matunga, Mumbai-400 019.

Tel.: 402 46 47 • Grams: "KARUNADU"

ಅಕ್ಷಯ ತೃತೀಯದಂದು ಪೂಜಾ ಸಮಾರಂಭ

ಅಕ್ಷಯ ತಿಂಗಳಿಗೆ ಅಥವಾ ಅಕ್ಷಯ ತೃತೀಯ ಹಿಂದೂ ಪಂಚಾಂಗದಲ್ಲಿ ಆ ಅಕ್ಷಯ ತಿಂಗಳಿಗೆ ವಿಶ್ವಾದ ದಿನ, 'ಅಕ್ಷಯ' ಅಂದರೆ ಕ್ರಿಯ ವಿಲ್ಲದ್ದು, ವ್ಯಧಿಸುವುದು ಎಂದು. ಇದು ಈ ದಿನದ ವರ್ಣಣ. ಇಂದು ಪೂಜ್ಯಕ್ಕೆಂತು, ಬದರಿಸಿಯಲ್ಲಿ

ಹಾಯಿಗಳನ್ನು ಮಾಡಲು ಪ್ರತಿಸ್ವಾದ ದಿನ, ಈ ವರ್ಷದಲ್ಲಿ ಈ ತಿಂಗಳಿಯ ಇನ್ನು ಹೆಚ್ಚಿನ ವಿಶೇಷ ಶುಭ ಘಟಕಾಗಳು ಗೊಳಿಂದ ಸಂದರ್ಭಗೊಂಡಿದೆ.

ಉಗ್ರ 6 ವರ್ಷಗಳ ಒಂದೆ ಈ ಶುಭದಿನದಂದು ಅನೇಕ ಸಿದ್ಧಾಂತಗಳನ್ನು ನಮ್ಮ ಮುದ್ದು ಗೂಪನ



6 ಅಂಗಳಿಂದ ಮುಚ್ಚಿದ್ದ ದೇವಾಲಯದ ಚಾಗಿಲನ್ನು ತರಿಯುತ್ತಾರೆ. ಬದರಿ ನಾರಾಯಣನ ದರ್ಶನಕ್ಕಾಗಿ ಜನ ಕಕ್ಷಿರುದು ನರೆದಿರುತ್ತಾರೆ. ಮಾಹಾತೀರ

ಪ್ರತಿಷ್ಠಾಪನೆ ಆಯಿತು. ಲಂದಿನಿಂದ ಪ್ರತಿವರ್ಷವೂ ಅಕ್ಷಯ ತೃತೀಯದ ದಿನ ಗೂಪತಿಗೆ ವಿಶೇಷ ಪೂಜೆ, ಗೂಪತಿ ಹೋಮ, ಅಭಿಷೇಕ ಎಲ್ಲವನ್ನು



ಪಂಘದವರು. ತಮ್ಮ ಒಂದು ವರುಷದ 'ಧಾರಣ - ವಾರಣ' ವೃತವನ್ನು ಸವಾಪ್ತಿಗೊಳಿಸುತ್ತಾರೆ. ಮುಂಜ್ಯವಾಸಿಗಳಿಗೆ ಸ್ನಾನ ಮಂಗಿಗೆ ಇದರ ಅರಿವಿದೆ, ದಾಸರು ಹೇಳಿದಂತೆ "ಇಂದಿನ ದಿನವೇ ಸಮಭದ್ರಿನವು" ಇಂದಿನ ಯೋಗ ಶುಭ... ಯೋಗ.

"ಇಂದಿನ ಕರಣ ಶುಭಕರಣ"....

ಎನ್ನುವಂತೆ ಅಕ್ಷಯ ತಿಂಗಳಿಯಂದು ಯೋಗ, ಕರಣ, ವಾರ,... ಎಲ್ಲವೂ ಶುಭವೇ, ಯಾವುದೇ ಶುಭ ಕೆಲಸ

ಮಾಡಲಾಗುತ್ತದೆ. ಈ ವರ್ಷವೂ ಎಪ್ರಿಲ್ 22ರಂದು ನಡೆಸಲಾಯಿತು, ಶ್ರೀಮತಿ ಭಾರತ ಪ್ರಸಾದ್ ಮತ್ತು ಶ್ರೀ ಪ್ರಸಾದ್ ಅವರು ಪೂಜೆಯನ್ನು ನಡೆಸಿಕೊಳ್ಳಿರು. ಪೂಜೆ, ಹೋಮ, ಆರತಿ ನಂತರ ಡಾ ಹೆಚ್. ಎಸ್. ಶ್ರೀನಿವಾಸ್ ದಂಪತ್ತಿಗಳು ತಮ್ಮ ವಿವಾಹದ ರಜತ ಮಹಿಳೆತ್ವವರದ ಲಂಗವಾಗಿ ನಿಯೋಜಿಸಿದ ಭೋಜನ ಪ್ರಸಾದದೊಂದಿಗೆ ಹಾಯಿಕ್ರಮವು ಮುಗಿಯಿತು.

Play Reading - Sriranga's Daari Yaavudaiyya Vaikuntakke ?

It seems to be Sriranga times currently. After a multilingual festival on Sriranga's plays in February, we had at the play reading session in March, a discussion with the 4 Mumbai troupes, which had produced plays for the festival. It is interesting to note that some of the plays like "Sanjivini the Super Show" and 'Nee Mayeyolago Ninnolu Maayeyo' which were produced for the festival have had a few repeat shows at Mumbai.

So, it is no surprise that at the play reading session in April, on 26th, Dr. Usha Desai read Sriranga's "Daari Yaavudaiyya Vaikuntakke" which has been translated by her into English. The reading was followed by a lively discussion on the play.

The play - true to Sriranga's style - has a Dramatist, a Drama Critic and a Spectator. It debates whether the old tradition is good or the modern progress is good. To highlight the concept it uses 4 - 5 episodes dealing with ICBMs, kings & politicians, traditional & modern women, etc. The two ends of the argument never meet, like the views of the dramatist and the critic. It ends with the spectator taking up a balanced mid path, taking an optimistic view of both.

In the discussions that followed, the points that emerged were:

- The play is very wordy and gets to be repetitive as each episode makes similar points.
- Need for editing the play and rendering it crisper.
- Need to put in visual components in to the play.
- The translation was good and smooth flowing

Though this play was written in 60's, it has been staged only once. However, the concept underlying the play is applicable even now. Dr. Usha Desai said that these were the aspects of the play that appealed to her and made her choose this play for reading.

THE MYSORE ASSOCIATION, BOMBAY
FORTHCOMING PROGRAMMES

SR. NO.

PROGRAMME

TIME

VENUE

1. 14.05.2004
2. 17.05.2004Rangshibir-Workshop Presentation
Rangshibir - Children's Play11.00 a.m.
11.00 a.m.Mysore Association Auditorium
Mysore Association Auditorium

**NATYASHALA'S
"MAAZA KHAOO MALA DYA"**

Conceived & Directed by : Arvind Jagtap

The story of street children struggling for survival. Poverty & want, and absence of proper home, drive them towards the path of crime.
A school going girl helps these children get back to the main stream of life.

All are cordially invited

KANNADA KALA KENDRA'S DRAMA FESTIVAL

3. 20.05.2004
4. 21.05.2004Abhinaya Mantapa, Mumbai's "Suyodhana"
The Fine Arts Section of Mysore Association Presents7.30 p.m.
7.30 p.m.Mysore Association Auditorium
Mysore Association Auditorium

"BARI NENAPE ALLENU"

Based on the Marathi play "Vaasamsi Jeernani" by Mahesh Elkunchwar Kannada Translation by Girish Karnad

Directed by : Nandita Yadav

KARNATAKOTSAVA

A festival of Music & Dance jointly organized by :

The Mysore Association, Bombay & Karnatak Sangeetha Nrithya Academy

5. 29.05.2004

CARNATIC VOCAL CONCERT

Smt. M. S. Sheela - Vocal
Sri. Abur Ananthakrishna - Mridangam

Smt. Nalina Mohan - Violin

6.45 p.m.
Mysore Association AuditoriumBharathanatyam by Dr. Shridhar
Smt. Soundarya - Nattuvangam

Sri. Srivatsa - Vocal

8.00 p.m.
Mysore Association Auditorium

Sri. Gurumurthy - Mridangam

Sri. Mahesh - Flute

6.30 p.m.
Mysore Association Auditorium

SUGAM SANGEET

Kum. M.D. Pallavi - Vocal

Sri. Arun Kumar - Rhythm Pads

8.00 p.m.
Mysore Association Auditorium

Sri. Jeevan - Keyboard

Hindustani Flute Recital

Sri. Praveen Ghodkhindi - Flute

Sri. Uday Rajkumar - Tabla

8.00 p.m.
Mysore Association Auditorium

7. 31.05.2004

Hindustani Vocal Concert : Sri. Madhav Gudi - Vocal

Mysore Sri. Nagaraj & Smt. Charumathi

6.30 p.m.
Mysore Association Auditorium

Kathak Dance by

8.00 p.m.
Mysore Association Auditorium

All are cordially invited

ಮತ್ತೂರು ಜೀವನ ವೃತ್ತಾಂತ

ಫಾಗ - 4

ಉರಿ ಬರಲಿ ಸಿರಿ ಬರಲಿ

- ಡಾ. ಚ. ಎಸ್. ಉಪಾಧ್ಯಾ

ಮತ್ತೂರು ಕೃಷ್ಣಮೂರ್ತಿ ಅವರದು ಭಿಮುಂತ ವ್ಯಕ್ತಿತ್ವ ಅವರೆಬ್ಬ ಅಭಿಧಾರಣ ವಾಗ್ನಿ. ಅವರದು ಒಮ್ಮೊಮ್ಮೆ ಪ್ರತಿಭೆ. ಇಷ್ಟಪ್ತಿ ಮೂರು ಪರ್ವ ಲಂಡನ್‌ದಲ್ಲಿದ್ದ ಭಾರತೀಯ ಸಂಸ್ಕೃತಿಯನ್ನು ವಾತಾವರಣೆ ತೋಡಿಕ್ಕೆ ಪರಿಚಯಿಸಿದ ಸಾಂಸ್ಕೃತಿಕ ರಾಯಭಾರಿ ಅವರು ಮತ್ತೂರು ಅವರ ಜೀವನ ಸಾಧನೆಗಳನ್ನು ವಿದ್ಯಾರ್ಥಿಗಳಲ್ಲಿ "ನೇರಸರು" ಎನಲ್ಲಿ ಪ್ರಕಟಿಸಲಾಗುವುದು. ಡಾ. ಚ. ಎಸ್. ಉಪಾಧ್ಯಾ ಅವರು ಈ ಲೇಖನ ಮಾಲೆಯನ್ನು ಸಿದ್ಧಪಡಿಸಿದ್ದಾರೆ.

ಪ್ರ : ನಿಮ್ಮ ಬಾಲ್ಯದ ದಿನಗಳು ಹೇಗೆದ್ದವು? ಮನೆಯ ವಾತಾವರಣ ಹೇಗೆತ್ತು?

ನನ್ನ ಬಾಲ್ಯದ ನೆನಪ್ಪೆ ಕಷ್ಟಮಧುರ ಎಂದೆ ತಪ್ಪಾಗಿದೆ. ನಾನು ಹುಟ್ಟಿ ಬೇಕಿದೆ ಅಂದು ಮತ್ತೂರು ನಮ್ಮ ತಂದೆಯವರು ಕೊಟ್ಟಿಂಬಿಕ ವಿರಸದಿಂದ ತಮ್ಮ ಗಳಿಗಾದ ಮುದಳಾಷ್ಟರವನ್ನು ತೊರೆದು ಮತ್ತೂರಿಗೆ ಒಂದು ನೆಲೆ ನೀಡಿರಂತೆ. ನಾನು ಹುಟ್ಟಿ ಬೇಕಿದೆ ಅಂದು ಮಹತ್ವವಿದೆ. ಮತ್ತೂರು ಸಂಸ್ಕೃತಗ್ರಂಥವನ್ನೆ ಹೆಸರುವಾಸಿಯಾಗಿದೆ. ಅಲ್ಲಿನ ಜನರೂ ಒಳ್ಳಿಯ ಸಂಸ್ಕೃತ ಹೆಂದಿದೆ. ಮನೆಯ ಅಧಿಕ ಪರಿಸ್ಥಿತಿ ಗಂಭೀರವಾಗಿತ್ತು. ತಾಯಿಗೆ ಮನೆ ನೆಕೆಸ್ಟಿವ್ ಅಂಬಂಥ ಸ್ಕೂಲ್. ಉರಲ್ಲಿ ಕ್ರಿಕೆಟ್ ಮುಖ್ಯ ಉದ್ದೇಶ ಉದ್ದೇಶಿತ ಸ್ಕೂಲ್. ಎಲ್ಲಿರಿಗೂ ಸ್ಕೂಲ್ ಸ್ಕೂಲ್ ಅಳಿಕೆ ಹೊಣೆಯಿತ್ತು. ನಾವು ಪರಿಸ್ಥಿತಿ ಗಂಭೀರವಾಗಿತ್ತು. ತಂದೆಯವರು ನಿಧನದಿಂದ ಮನೆಯ ಪರಿಸ್ಥಿತಿ ಗಂಭೀರವಾಗಿತ್ತು. ನಾವು ತಾಯಿಯವರ ಶ್ವಾಸ ಪರಿಸ್ಥಿತಿ ನೆನೆಸಿಕೊಂಡರೆ ತಾಗಿಲೂ ನನಗೆ ಕರ್ನ್ನೀರು ಬರುತ್ತದೆ. ಈ ಸಂದರ್ಭದಲ್ಲಿ ನಮ್ಮ ನರವಿಗೆ

ಆಸ್ತಿವಾಸಿ! ಉರಿನ ಜನ ಶ್ರೀಮಂತರಲ್ಲಿದ್ದರೂ ಒಂದು ಹೊಸ್ತು ಉಟಿಕ್ಕೆ ಕೊರತೆ ಇಲ್ಲಿದ್ದರೂ. ನಮ್ಮ ತಂದೆ ತಾಯಿ ಈ ಉಟಿಗೆ ಒಂದು ಹೊಸತರಲ್ಲಿ ಉರಿನ ಜನ ಉಟಿ ಹಾಕ ಶ್ರೀತಿಯಿಂದ ಅನೇಕ ದಿನ ನೋಡಿ ಕೊಂಡರಂತೆ. ತಂದೆಯವರು ಕೆಲವು ದಿನ ಶಿವಮೊಗ್ಗದಲ್ಲಿದ್ದು ಬಡಿಗಿ ವ್ಯತ್ತಿ ಕಲಿತುಕೊಂಡು ಒಂದರು. ಈ ಸ್ಕೂಲ್ ಉದ್ದೇಶದಲ್ಲಿ ಹೇಗೆ ಜೀವನ ಸಾಗುತ್ತಿತ್ತು. ನನ್ನ ಒಂಭತ್ತನೆಯ ಪರ್ವದಲ್ಲಿ ತಂದೆಯವರು ತೀರಿಕೊಂಡರು. ನನ್ನ ಉಪನಿಷದ ತಯಾರಿಯನ್ನು ಮಾಡಿ ಮುಹೂರ್ತವನ್ನು ಗೊತ್ತು ಪಡಿಸಿದ್ದರು. ತಂದೆಯವರ ನಿಧನದಿಂದ ಮನೆಯ ಪರಿಸ್ಥಿತಿ ಗಂಭೀರವಾಗಿತ್ತು. ನಾವು ತಾಯಿಯವರ ಶ್ವಾಸ ಪರಿಸ್ಥಿತಿ ನೆನೆಸಿಕೊಂಡರೆ ತಾಗಿಲೂ ನನಗೆ ಕರ್ನ್ನೀರು ಬರುತ್ತದೆ. ಈ ಸಂದರ್ಭದಲ್ಲಿ ನಮ್ಮ ನರವಿಗೆ

ಒಂದವರು ಶ್ರೀ ನಾರಾಯಣ ಅವಧಾನಿಗಳು. ನಮ್ಮ ಉಟಿಗೆ ಆದರ್ಥ ವ್ಯಕ್ತಿ ಅದರು. ಒಳ್ಳಿಯ ವಿದ್ಯಾರ್ಥರು.

ಕಾಗಿನ ಲೆಕ್ಕದಲ್ಲಿ ನಮ್ಮ ದುರ್ದಾಷ್ಟಸಂಸಾರವೇ. ನಾವು ಒಂದು ಜನ ಗಂಡು ಮತ್ತು ಒಬ್ಬಿಳಿ ಅಕ್ಕಾ ಮತ್ತೂರಿನಿಂದ ನಾಲ್ಕು ಮೈಲ್ ದೂರದಲ್ಲಿದೆ ಮೆಲ್ಲಿಗ್ಗೆ ಮತ್ತೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ನಾನು ಅನಂತರ ಶಿವಮೊಗ್ಗಕ್ಕೆ ಹೋಗೆಬೇಕಾಯಲು. ಅಲ್ಲಿ ನಮ್ಮ ಉಟಿನ ಮುದುಗಿದ್ದರು. ನಾವು ಶಿವಮೊಗ್ಗದಲ್ಲಿ ಮಾರುರು ಪರ್ವ ಭಿಕ್ಷಾನ್ನ (ವಾರಾನ್ಸ್) ಮೂಡಿಕೊಂಡೇ ಓದಿದ್ದೆ. ವಾರಾನ್ಸ್ ಎಲ್ಲಾ ದಿನ (ಕೆಲವೊಮ್ಮೆ) ಸಿಗ್ನತ್ತಿರಲಿಲ್ಲ. ಅನೇಕ ದಿನ ಉಪನಿಷದ ಮಾಲಿಗಿದ್ದು ಉಂಟು. ಆಗ ನಾವು ಚಿಕ್ಕವರು. ಯಾರಲ್ಲಿಯೂ ಕಾಗಿನಂತೆ ಹಣವಿರಲಿಲ್ಲ. ಬಹಳ ಕಷ್ಟದ ದಿನಗಳು. ನಾನು ಮಾಡ್ದಿರುತ್ತಿರುವುದು ಮೂಲಿಗ್ಗೆ ಹೋಗುವಾಗ ದಾರಿಯಲ್ಲಿ ಮಲೆನಾಡಿನ ಕಡೆಯವರಿಬು ಹೊಣೆಯಿತ್ತು. ತಾಲೆಗೆ ಹೋಗುವಾಗ ದಿನ ದೊರೆ ಪರಿಮಳ ತಿಂಡಿ ನೀಡಿ. ಇದನ್ನು ಕಂಡಿರಬೇಕು. ಅದುಗೆ ಭಷ್ಟು ಅವಸ್ಥೆ ತುಂಬಾ ಹಾಸ್ಯ ಪ್ರಜ್ಞಾಯವಿರಬೇಕು. ಒಂದು ದಿನ ದೊರೆ ಪರಿಮಳ ಎಳೆದುಕೊಳ್ಳುತ್ತಿರುವಾಗ ಮೆರಗಡೆ ಒಂದ ಅಡಿಗೆ ಭಷ್ಟು ಲೇ ದುದ್ದು ಕೊಡದೆ ವಾಸನೆ ತಿಂಡಿಯೋನೋ ಎಂದು ಕಿಟ್ಟಿದ್ದಾಗಿ ಬೆಂದು ಒಂದಿಸಿದೆ. ಆಗ ನಾನಿನ್ನು ಚಿಕ್ಕ, ಮಾಡುಗೆ ಹೆಚ್ಚಿಸಿದೆ. (ಪುಟ 5)

Aneka, a Bangalore-based troupe staged Kalidasa's Meghadoota

at the Mysore Association on the 28th of April

The Kannada Kala Kendra, Karnataka Sangha, Mumbai and The Mysore Association jointly presented Aneka's play *Meghadoota*. The play was directed by the eminent director Suresh Anagalli, an alumni of the National School of Drama. Anagalli has ventured to contemporize *Meghadoota*, Kalidasa's immortal saga of love, held to be the epitome of classical poetry of India. The endeavour sought to 'demystify' the classics and make it more accessible to the palate of a modern day audience. Though the verses of the bard, in

beloved Yakshi.

The pangs of separation become unbearable for the lovers, especially with monsoon in the offing. When the first clouds of monsoon do arrive, he decides to send the message to his lady love. He reasons that only the moving clouds can carry his message to the heavenly abodes of the Gods, where his beloved pines for him. He requests the clouds, who agree to convey his feelings to his love. The monsoon clouds traverse across the great country assimilating and observing the various regions, their



Kannada, were maintained, the rest of the presentation included innovative use of music, costume, and properties among others. The play, which could be safely termed experimental, was a commentary on the changes/similarities of the India of yore and today. Innovation was definitely the keyword.

Meghadoota, on the surface, is a simple yet immortal ballad on a lover's yearning for his beloved. The plot revolves around a Yaksha, a semi-god, who in a moment of passion - fails in his duty, that of protecting the garden he was assigned to look after. Kubera, the god of wealth, who by definition is a very rich man, owns this garden. Kubera is passionate about his splendid garden.

Airavatha, the celestial elephant, on a jaunt, chances upon this garden of gardens, goes on a spree and in his frolic wrecks it. Kubera banishes the Yaksha to Earth as the punishment for temporary dereliction of duty. Thus the Yaksha is separated from his

inhabitants and habits enroute to their destination, the lovelorn Yakshi. Finally, the play culminates with the message reaching her.

Meghadoota's value lies not only in its poetic beauty, but also in the rich and variegated information it offers about many

aspects of the India in which Kalidasa lived in. It is this aspect of the work that Anagalli has tapped for his venture. He has used the episodic character of the work to layer in a tapestry of his visions. Anagalli's mastery over stage craft was apparent in his interpretation(s), and the intelligent use of modern shapes and concepts that blended into the revered work. A bullock cart was created with bicycle seats and hands. The lingas representing the act of creation, the metallic plants, Airavatha with the mask and the concluding sequences where the Yakshi drifts away on the clouds are worth appreciation.

The music was an amalgamation of Hindustani alaaps, various instruments along with western rhythms. The pre-recorded music complemented the production, while the live music fell flat. It was jarring as the voices could not match gel with the tempo or pitch of the pre-recorded music. A more uniform use of recorded music, or better synchronisation would have helped avoid discrepancies from the live chorus that seemed to affect the tempo.

The young cast proved to be competent in executing the complex compositions and in handling the elaborate properties without a hitch. The energetic sutradhara deserves special mention for his interesting antics which served to string the play together.

Though the soul of the poetry was lost in the poetic license the director took, it is heartening to know that newer idioms are being explored. One only wishes that the search for the new does not supplant the beauty of the old.

- Sneha Nandgopal



ಮತ್ತೊರು ಜೀವನ ವೃತ್ತಾಂತ

(ಪುಟ 3 ರಿಂದ)

ಮಾರನೇ ದಿನದಿಂದ ಬೇರೆ ದಾರಿಯಲ್ಲಿ ತಾಲೆಗೆ ಹೋಗುತ್ತೇದಿದೆ. ಈ ಘಟನೆ ನಡೆದ ಸ್ವಲ್ಪ ದಿನದಲ್ಲಿ ದಾಮಾತಾಸ್ತಿ ಎಂಬ ಅಡಿಕೆ ವ್ಯಾಪಾರಿಗಳ ಮನೆಯಲ್ಲಿ ವಾರಾನ್ಸ್ ಕ್ಷೇತ್ರದಲ್ಲಿ ಹೋಗುತ್ತಿದೆ. ಒಂದು ದಿನ ೩೦ಬಿ ಮಾಡಿ ಹೋಗುತ್ತಿರುವ ದಾಮಾತಾಸ್ತಿಗಳು ನನ್ನನ್ನು ಉದ್ದೇಶಿಸಿ ಕರೆದು ತಮ್ಮ ಮನಗೆ ನಂಬರು ಬರುವ ವಿಚಾರ ತಿಳಿಸಿದರಲ್ಲದೆ ಒಂದೆರಡು ದಿನ ನಂಬರ ಸೇವೆಗೆ ತಮ್ಮ ಮನೆಯಲ್ಲಿ ಇದ್ದು ಬಿಡು ಎಂದರು. ಅಣಿತ್ತು. ಎಂದು. ನಾನು ಲವರ ಸೇವೆಗೆ ಸಿದ್ಧಾರ್ಥ. ಮೂರು ದಿನ ಲವರು ಮುಚ್ಚಿದಂತೆ ನನ್ನಂದಾದ ಕಲಸಮಾಡಿದೆ. ನಾಲ್ಕನೇ ದಿನ ಲವರು ಬೇರೆ ಕಡೆ ಹೋರಬುವಿಂತರು. ಬೆಳಗ್ಗೆ ಲವರನ್ನು ಬೂರ್ನಿಲ್ಲಾಣಕ್ಕೆ ಬಿಡಬೇಕಾಗಿತ್ತು. ಲವರ ಸಾಮಾನು ಪೆಟ್ಟಿಗಿಯನ್ನು ನಾನೇ ಕಷ್ಟಪಟ್ಟು ನಿಲ್ಲಾಣಿದರಿಗೂ ಹೆತ್ತುಕೊಂಡು ಹೋದೆ. ಆ ಪೆಟ್ಟಿಗೆ ಬಹಳ ಭಾರವಿದ್ದ ನನ್ನ ಪೆಟ್ಟಿಗಿಯನ್ನು ಬುಸಿನ ಮೇಲ ಹಾಕುವಂತೆ ಹೇಳಿದರು. ಅದನ್ನು ಮಾಡಿದೆ. ಅವರಿಗೆ ನಮಸ್ಕಾರ ಮಾಡಿ ಹೋರಬುವಾಗ ಕ್ಯಾಲ್ ಲ್ಯಾಲ್ ಒಂದು ನಾಲ್ಕು ಇಟ್ಟಿನು ಮಡಬಿಡು. ಸ್ವಲ್ಪದೂರ ಹೋಗಿನೋಡಿದೆ. ಒಂದು ರೂಪಾಯಿಯ ಹೋಳಿಯುವ ಬೇಳ್ಳಿ ನಾಣ್ಯ ವೆಕ್ಕೊಂತಿಯಾ ರಾಣಿಯ ಚತ್ರವಿತ್ತು. ನನಗಂತೂ ನಂಬಲೂ ಸ್ವಾಧ್ಯಾವಾಗಲಿಲ್ಲ ಒಂದು ರೂಪಾಯಿಯನ್ನು ಮಟ್ಟಲೂ ಸ್ವಾಧ್ಯಾವಿಲ್ಲದ ಕಾಲ ಅಡಗಿತ್ತು. ನನ್ನ ಜೀವನದ ಮೆಂದಲ ಸಂಖಾದನೆ ಈ ಒಂದು ರೂಪಾಯಿ ಬೇಳ್ಳಿ ನಾಣ್ಯ ಮನಗೆ ಒಂದು ಸ್ವಾನ ಮುಗಿಸಿ ತಾಲೆಗೆ ಹೋರಬೇ. ಅಂದು ನನ್ನ ದಾರಿ ಆ ಹೋಳಿಲಿನ ಹಳೆಯ ದಾರಿಯಾಗಿತ್ತು. ಆ ಮುಲೀನಾಡಿನವರ ಹೋಳಿಲಿನ ಹತ್ತಿರ ಹೋದೆ. ದಿನ (ತಿಂದೆ) ಎಳಿದುಕೊಂಡ ಅದೇ ಪರಿಪೂರ್ವ. ಅದೇ ಯಾಜವೂನರು ದೋಸೆ ಹಾಕುತ್ತಿದ್ದರು. ಲೇ ದಿನ ದೋಸೆ ವಾಸನೆ ತಿಂತಿದ್ದವನು ಇಂದು ಒಳಗೇ ಬಂದೆಯೇನೂ ಇವತ್ತು” ಎಂದು ಏರಿದ ಧ್ವನಿಯಲ್ಲಿ ಹೇಳಿದರು. ನಾನೂ ಎತ್ತರದ ದಂಡಿಲ್ಲೇ ಎರಡು ದೋಸೆ ಕೊಡಿ ಎಂದೆ. ನನ್ನ ಧ್ವನಿಯ ಎತ್ತರವನ್ನು ಗುರುತಿಸಿದ ಆತ ಏನೋ ಸಾಮಾಕಾರ ಆಗಿ ಬಟ್ಟಿಯೋ ಎಂದು ಪ್ರತ್ಯುಸಿದು. ನಾನು ‘ಹೊಡು’ ಎಂದೆ. ಅನಂತರ ದೋಸೆ ಚಟ್ಟಿ ಚೆನ್ನೀ ಎಲ್ಲಾ ಬಂದವು. ದಿನ ದೋಸೆ ವಾಸನೆ ತಿಂದ ನನಗೆ ನಿಷಿವಾದ ದೋಸೆಯ ರುಚಿ ನೋಡುವ ಭಾಗ್ಯ ದೋರಿಯಿತ್ತು. ಈ ದೋಸೆ ತಿನ್ನುವ ಕಾಯ್ದು ಒಂದು ಪಕ್ಷವೇ ಸಾಗಿತ್ತು. ಹದಿನಾರು ದಿನಗಳ ಕಾಲ ಬೆಳ್ಳಿ ದೋಸೆ ತಿಂದೆ. ಇದೆಲ್ಲ ಆ ಒಂದು ಬೇಳ್ಳಿ ರೂಪಾಯಿ ತಂದ ಪವಾದ !

ನಾನು ಹೆಸ್ತಿಲಿಗೆ ಹೋಗಿಕೊಂಡು. ಒಂದು ಬಿಡು ಕಾಸಿಲ್ಲ. ನಮ್ಮ ಅನ್ನ ತಂಕರಮುಳ್ಳಿ, ಸಂಗಿತಗಾರರು ಅವರು ತಂದೆಯ ಶ್ರಾದ್ಧಕ್ಕೆಂದು ಚಂಬೆನಿಂದ ಬರುತ್ತಿದ್ದರು. ಅವರು ಬಿಡುವುದನ್ನೇ ನಾನು ಆಸಿಯಂದ ಕಾಯುತ್ತಿದ್ದೆ. ಅವರೂ ಒಂದು ಪಂಬಿ ಉಣಿ ಮೇಲೆಹಂಡು ಸ್ವಾನ್ ಅಂಗವಸ್ತು ಹೊದ್ದುಕೊಂಡಿರುತ್ತಿದ್ದರು. ಅವರು ಒಂದು ದಿನವೇ ನಾನು ಅವರ ಆ ಪಂಬೆಯನ್ನು ತೆಗೆದುಕೊಂಡು ಬಿಡುತ್ತಿದ್ದೆ. ನಮ್ಮ ಇನ್ನನ ಅಂಗವಸ್ತು ನಾನು ತೆಗೆದುಕೊಂಡರೆ ಅವರು ಹಾಪಸು ಹೋಗುವಾಗ ಒಂದು ತುಂಡು ಪಂಬೆಯಲ್ಲಿ ಹೋಗುತ್ತಿದ್ದರು. ಹೊದ್ದುಕೊಳ್ಳುವೇ ಪಂಬೆಗೆ ನಾನು ಮತ್ತು ಒಂದು ಪಂಬೆ ಕಾಯಬೇಕಾಗುತ್ತಿತ್ತು. ಹೀಗೆ ಕಡೆ ದಾರಿದ್ದು ದಿನಗಳು. ಬಡಕನ ಸಹಜ ಅಂತ ನಾನು ಒಬ್ಬೊಂದಿದ್ದೆ. ಬಹುತ್ವಾಗಿ ಈ ಬಾಲ್ಯದ ಅನುಭವ ತಿಳಿವಳಿಕೆ ಆ ನಂತರದ ಕಷ್ಟನಷ್ಟಗಳನ್ನು ಎದುರಿಸಿ ಮುನ್ನಡೆಯಲು ಸಾಧ್ಯವಾಯಿತ್ತೇ ಎನ್ನೋ !

ಮುಂದಿನ ವಿಧಾಭಾಸಕ್ಕೆ ಅನಂತರ ಮದ್ದಾಸಿಗೆ ಹೋದೆ. ಅಲ್ಲಿ ನನ್ನ ದೊಡ್ಡೆಣ್ಣು ಇದ್ದರು. ಅಲ್ಲಿ ಅವರು ಕಾಫಿ ಬೀಜದ ವ್ಯಾಪಾರ ಮಾಡುತ್ತಿದ್ದರು. ಹೀಗಾಗೆ ವುಂದೆ ಸ್ವಾಧೆಯಂಬ ಆಸೆಯನ್ನು ತೊಳಿಕೊಂಡಾಗ ದೊಡ್ಡೆಣ್ಣು ನೆರವಿಗೆ ಬಂದರು. ಮದ್ದಾಸಿನ ಕೃತ್ಯಾಯಿನ ಕಾಲೇಜ್ ಹೈಸ್ಕೂಲ್‌ನಲ್ಲಿ ಪ್ರವೇಶ ಸಿಕ್ಕಿತ್ತು. ನಾನೇ ತೀರು ಸ್ವಲ್ಪ ಹೈಸ್ಕೂಲ್‌ನಲ್ಲಿ ಜಾಟ್ ಬಿಟ್ಟಿದ್ದು. ನಾನೇ ತೀರು ಸ್ವಲ್ಪ ಹೈಸ್ಕೂಲ್‌ನಲ್ಲಿ ನಗರಕ್ಕೆ ಒಂದೆವನು. ನನ್ನ ಜಾಟ್ ನನ್ನ ನೋಡಿ ಹುಡುಗರೆಲ್ಲ ಪಿಗ್‌ಬೇಲ್ ಎಂದು ಹಾಸ್ಯ ಮಾಡುತ್ತಿದ್ದರು. ನನಗೆ ನಾಡಿಕೆಯಾಯಿತ್ತು. ಮಾರನೇ ದಿನವೇ ಕೂದಲು ತೆಗೆದು ಕೂಪಾ ಮಾಡಿಕೊಳ್ಳಲು ಮುಂದಾದೆ.

ಆಗ ಮುಂಗಳೇರು ಹಾಗೇ ಇತರ ಪ್ರಯೋಗಗಳು ಮದ್ದಾಸಿ ಬ್ರಾಹ್ಮತ್ವ ಸೇರಿದ್ದವು. ನಮಗೆಲ್ಲ ಕನ್ನಡ ವಿವಯವೂ ಇದ್ದು ದರಿಂದ ತುಂಬಾ ಸಂತೋಷವಾಯಿತ್ತು. ಇಂಗ್ಲೀಷ್‌ನ ಆ ತಾಲೆಯಲ್ಲಿ ಕನ್ನಡ ಇದ್ದು ದರಿಂದ ನಮಗೆ ಬಂಧ ಆನಂದವಾಯಿತ್ತು. ಮೂರು ಪಂಬೆ ಅಲ್ಲೇ ಸ್ವಾಧೆಯಾದಿದೆ. ಮದ್ದಾಸಿನಲ್ಲಿ ಅನೇಕ ಘಟನೆಗಳು ನನ್ನ ಬದುಕನಲ್ಲಿ ನಡೆದವು. ತಮಿಲು ಭಾಷಿಯನ್ನು ನಾನು ಕಲಿತೆ, ತಮಿಲು ಅನುವಾದಕ್ಕಾಗಿ ಮುಂದಾದೆ ಮದ್ದಾಸಿನಲ್ಲಿದ್ದ ಗಾಂಧಿಜಿಯನ್ನು ನೋಡಲು ಕೆಲವೇ ಕೆಲವು ದಿನಗಳಲ್ಲಿ ಹಿಂದಿಯನ್ನು ಕರಗತಮಾಡಿಕೊಂಡೆ. ನಾನು ಮದ್ದಾಸಿನಲ್ಲಿದ್ದಾಗಿ ನಮ್ಮ ಮನೆಯ ಹತ್ತಿರವೇ ರಾಮಕೃಷ್ಣರೂಪವಿತ್ತು. ದಿನ ಬೆಳಗ್ಗೆ ಅಲ್ಲಿಗೆ ಹೋಗುತ್ತಿದೆ. ಅಲ್ಲಿನ ಎಲ್ಲಾ ರೀತಿಯ ಕೆಲಸವನ್ನು ನಾನು ಮಾಡುತ್ತಿದ್ದೆ. ಅಶ್ವಮದ ಸ್ವಾಮೀಜಿ ಕನ್ನಡದವರಾಗಿದ್ದರು. ಅವರು ತೀರು ಅತ್ಯೇಯರಾದರು. ನಾನೂ ಸ್ವಾಮೀಜಿಯಾಗಬೇಕು.

ಅಶ್ವಮ ಸೇರಬೇಕೆಂದುಕೊಂಡೆ. ನಾನು ದೀಕ್ಷಿ ಪಡೆಯುವ ಸಂದರ್ಭ ಒಂದಾಗಿ ತಾಯಿಯ ‘ಅನುಮತಿ ಪಡೆದಿರುವೆಯಾ’ ಎಂದರು. ನಾನು ಇಲ್ಲ ಎಂದೆ. ಅದೇ ಹೋತ್ತಿಗೆನನ್ನ ನಿಧಾರ ಕೇಳಿ. ತಾಯಿ ಆತ್ಮಪತ್ನಿ ಮಾಡಿಕೊಳ್ಳುವರೆಂಬ ತೆಲಿಗ್ಗಾಂಬಂದಿತು. ತಾಯಿಯ ಮುಖ ಎದುರು ಬಂದಿತು. ಮತ್ತೊರಿಗೆ ಹೋರಬು ಬಿಟ್ಟೆ. ತಾಯಿ ಕರೆದ ಮೇಲೆ ಹೋಗದವರು ಮನುಷ್ಯರೇ ?

ನಾವೆಲ್ಲ ಚಿಕ್ಕಪರಿರುವಾಗಲೇ ತಂದೆ ತೀರಿಕೊಂಡರು. ನಮ್ಮನ್ನು ಸಾಕ ಸಲುಹಿಡವರು. ನಮ್ಮ ತಾಯಿ ಮಾತ್ರಭಕ್ತಿಯ ಕುರಿತು ನನ್ನ ಅನ್ನ ಹೇಳಿದ ಭಾಲಗಂಗಾಧರ ತಿಲಕರ ಜೀವನದ ಒಂದು ಘಟನೆ ಇನ್ನೂ ನನ್ನ ಮನಸ್ಸಿನಲ್ಲಿ ಹಸಿರಾಗಿದೆ. “ತಿಲಕರ ತಂದೆ ಚಿಕ್ಕ ಪಂಚಸ್ವಾನಲ್ಲಿ ನಿಧನರಾದರು. ತಾಯಿ ವಿಧವೆ ಬಬ್ಬನ್ನೇ ಮಗ. ಪ್ರತಿ ರಾತ್ರಿ, ತಿಲಕರ ತಾಯಿ ಮಗ ಬಂದ ನಂತರವೇ ಉಂಟಮಾಡುತ್ತಿದ್ದರು. ಒಂದು ದಿನ ತಿಲಕರು ತಡರಾತಿ, ಮನಗೆ ಬಂದರು. ತಾಯಿ ಮಗನ ದಾರಿ ನೋಡುತ್ತಿದ್ದರು. ತಾಯಿ ಯಾಕ ಇಮ್ಮ ತಡವಾಯಿತು ಎಂದು ಪ್ರತಿಯಂದ ಕೇಳಿದರು. ತಿಲಕರು ಏನೋ ಕೆಲಸವಿತ್ತು ಎಂದು ಹೇಳಿ ಕ್ಕಾಲು ತೊಳಿದು ಮಲಗಳು ಹೋದೆ. ಮಾರನೇ ದಿನ ತಿಲಕರು ಅಳುಗೆ ಮನಗೆ ಬಂದು ನೋಡುತ್ತಿದ್ದರು. ತಾಯಿ ಯಾಕ ಇಮ್ಮ ತಡವಾಯಿತು ಎಂದು ಪ್ರತಿಯಂದ ಕೇಳಿದರು. ತಿಲಕರು ಏನೋ ಕೆಲಸವಿತ್ತು ಎಂದು ಹೇಳಿ ಕ್ಕಾಲು ತೊಳಿದು ಮಲಗಳು ಹೋದೆ. ಮಾರನೇ ದಿನ ತಿಲಕರು ಅಳುಗೆ ಮನಗೆ ಬಂದು ನೋಡುತ್ತಿದ್ದರು. ತಾಯಿ ಯಾಕ ಇದೆ. ಯಾಕ್ಕು ರಾತ್ರಿ, ನೀವು ಉಂಟ ಮಾಡಿಲ್ಲವೇ ! ಎಂದು ಹೇಳಿದರು. ಆಗ ತಿಲಕರ ತಾಯಿ ಇಲ್ಲವ್ರ, ನೀನು ತಡವಾಗಿ ಬಂದೆ ಯಾಕ ಎಂದು ಕೇಳಿದ. ನೀನೇನೂ ಹೇಳಲಿಲ್ಲ. ಮನಸ್ಸಿಗೆ ಬೆಳಸರವಾಗಿ ಉಂಟ ಮಾಡದೇ ಮಲಗಿದೆ ಎಂದರು. ಅಂದೇ ತಿಲಕರು ನಿಧಾರ ಮಾಡಿದರು “ಇನ್ನು ಮೇಲೆ ನಾನು ಎಲ್ಲಿಗೆ ಹೋಗಲಿ, ಏನೇ ಮಾಡಲಿ ಅದನ್ನೆಲ್ಲ ಆಯ್ದು ದಿನವೇ ಏನೇನಾಯಿತೆಂಬುದನ್ನು ಅಮ್ಮೆನಿಗೆ ವರದಿ, ನಾನು ಪ್ರತ್ಯೇಕಿಸಿದ್ದು ಅದನ್ನು ವರದಿ ಮಾಡಿದರು” ಎಂದು ಏನೋ ಹೇಳಿದರು.

ಬಾಲ್ಯ ವಿಧಾಭಾಸ, ಪ್ರಗತಿ ಎಲ್ಲಾರ ಜೀವನ ದಲ್ಲಿಯೂ ಇದ್ದ ದೇವಯಾಸ್ತಿತ್ವಾಗ್ರಹಿತ್ವದಂತೆ ಅನೇಕರ ಜೀವನ ಚರಿತ್ರೆಗಳನ್ನು ಒಬಿದಾಗ “ಬಡಕನ ಕೊಟ್ಟು ದೇವರು ನಮ್ಮನ್ನು ಬದುಕಿಸಿದ್ದು” ಎಂದು ಅಮ್ಮೆನ ವಾದ ಮುಚ್ಚಿ ಪ್ರಮಾಣ ಮಾಡಿದರಂತೆ. ಅನಂತರ ಅವರು ದೊಡ್ಡ ವೃತ್ತಿಯಾಗಿ ದೇವರಾದರು. ಅಲ್ಲಿ ಹೇಳಿದ ಈ ಘಟನೆ ನನ್ನ ಮೇಲೆ ಬಂಧ ಪರಿಸಾಮ ಬೇರಿತು.

ಬಾಲ್ಯ ವಿಧಾಭಾಸ, ಪ್ರಗತಿ ಎಲ್ಲಾರ ಜೀವನ ದಲ್ಲಿಯೂ ಇದ್ದ ದೇವಯಾಸ್ತಿತ್ವಾಗ್ರಹಿತ್ವದಂತೆ ಅನೇಕರ ಜೀವನ ನಿರತರಾಗಲು ಕಾರಣ ?

ನಾನು ಮೊದಲು ಕಂಡೆಕ್ಕರೂ ಆಗಿ, ಅನಂತರ

ಇಲ್ಲಾ ಒಂದರಲ್ಲಿ ಕನಾಟಕನಾಗಿ ಆಸಂತರ ಸಂಯುಕ್ತ ಕನಾಟಕ ಪ್ರತಿಕರ್ಯಲ್ಲಿ ಉಪಸಂಪಾದಕನಾಗಿ ತದಸಂತರ ಧಾರಕೀಯ ವಿದ್ಯಾಭವನಕ್ಕೆ ಒಂದೆ ಹೀಗೆ ಉದ್ಯೋಗ ಬದಲಾಯಿಸಲು ಕೆಲಮಟ್ಟಿಗೆ ನಾನು ಕಾರಣವಾದರೆ ಕೆಲಮಟ್ಟಿಗೆ ಪರಿಸ್ಥಿತಿಯೂ ಕೂಡಾ ಕಾರಣ.

1950ನೇ ಇಷ್ಟಿ ಬೆಂಗಳೂರಿನಲ್ಲಿ ಅನೇಕ ಕಡೆ ಉದ್ಯೋಗ ಹುಡುಕಲಾರಂಭಿಸಿದೆ. ನನಗೊಂದು ಕೆಲಸದ ಜರೂರಿತ್ತು. ಅನ್ನನಮನೆಯಲ್ಲಿದ್ದೆ. ಅವನಿಗೆ ಬರುತ್ತಿದ್ದ ಸಂಬಳವೂ ಸಣ್ಣದೇ ಆಗಿತ್ತು. ಎಸ್.ಎಸ್.ಎಲ್.ಆ.ಸಿ, ಸರ್ಕಿರ್ಫಿಲ್ಸ್‌ಹ್‌ ಹಿಡಿದುಕೊಂಡು ಅನೇಕ ಕಥೆರಿಗಳ ಮೆಟ್ಟಲು ಸವೇಸಿದೆ. ನನಗೆ ರಿವೆನ್ಯೂದಲ್ಲಿ ಪಾರಾನ್‌ ಕೆಂಟ್, ಶ್ರೀ ಮಾಧವರಾವ್ ಬೆಂಗಳೂರಿನಲ್ಲಿ ಮನಮಾಡಿರುವ ವಿಚಾರತಿಳಿಯಿತು. ಅವರು ರಸ್ತೆ ನಾಂಗೆ ಸಂಸ್ಥೆಯಲ್ಲಿ ಜನರಲ್ ಮ್ಯಾನೇಜರ್ ಆಗಿದ್ದರು. ಮಾಧವರಾಯರ ಹೆಂಡಡಿ ರತ್ನಮ್ಮೆ, ರತ್ನಮ್ಮೆ ಅವರು ದಯಾಳು. ರಾವ್ ಮಾತ್ರ ಹುಂಡಾ ಕೋಟಿಷ್ಟ್ಯಾರ್. ಅವರ ಕಥೆರಿಗೆ ಹೇಗೆ ಭೇಟಿಯಾಗಿ ಉದ್ಯೋಗದ ಲವತ್ತಕೆ, ಮನಯ ಪರಿಸ್ಥಿತಿಯನ್ನು ತೋಡಿಕೊಂಡೆ. ಉಂಗಾಲಾಚಿದೆ. ಇಲ್ಲಿನೂ ಕೆಲಸ ಇಲ್ಲಿ ಎಂದರು ಖಾರವಾಗಿ. ಸರ್ ನಿಮ್ಮ ಅಭಿನೀತಲ್ಲಿ ಈ ಗುರಿಸುವ ಕೆಲಸವಾದರೂ ಹೀಡಿ, ಹೋಗು ಅನ್ನಬೇಡಿ ಎಂದು ಬೇಡಿಕೊಂಡೆ. ರಾಯರು ಐಸ್ಟ್‌ನ ಮನುಷ್ಯರಾದರೂ ತಿಳ್ಳುವರಾಗಿ ರಲಿಲ್ಲ. ಅವರ ಮನಸ್ಸು, ಒಳ್ಳೆಯದೆ. ವಾಧಾದ ಗಾಂಧಿಜಿ ಆಶ್ರಮದಲ್ಲಿ ಒಂದು ವರ್ಷ ನಾನು ಸೇವೆ ಸಲ್ಲಿಸಿದೆ. ಹೀಗಾಗೆ ವಹಾದುವ ಕೆಲಸದಲ್ಲಿ ಮೇಲುಕೆಳೆಯ ಭಾವನೆ ನನ್ನಲ್ಲಿರಲಿಲ್ಲ. ತಮ್ಮಲ್ಲಿ ಹಾಲಿ ಇದ್ದ ಕಂಡೆಕ್ಟ್‌ ಕೆಲಸ ಕೊಟಿಸಿದರು. ಬಂದ ಗುರಿಯಿಂದ ನಿವಾಸಿ ನಗರಕ್ಕೆ ಹೋಗುವ ಬರುವ ಬಸ್ಸಿಗೆ ನಾನು ಕಂಡೆಕ್ಟ್‌. ಆ ಮೂಲು ತಿಂಗಳು ಕೆಲಸ ಮಾಡಿದೆ. ಒಂದು ಸೇವೆಮಾರ ಎಂಬಿನಂತೆ ಕೆಲಸಕ್ಕೆ ಹೋದೆದೆ. ಅಲ್ಲಿ ನನಗಾಗಿ ಒಂದು ನೋಟ್ ಬರದಿದಲಾಗಿತ್ತು. ಜನರಲ್ ಮ್ಯಾನೇಜರ್‌ರನ್ನು ಕಾಲುವುದು ಎಂದು. ಕಂಡೆಕ್ಟ್‌ ಕೆಲಸಕ್ಕೆ ಸೇರಿಕೊಂಡ ಮೇಲೆ ನಾನು ಮಾಧವರಾಯರನ್ನು ಭೇಟಿಯಾದೆ. ಅಲ್ಲಿ ನನ್ನ ಬಗೆಗೆ ಕೆಲವು ಕಂಫೆಂಟ್‌ ಬಂದಿದ್ದವು. ನಾನು ಅಧಿಕಾರಿಗೆಂದೆ, ಇನ್‌ಫ್ರಾಕ್ಸ್‌ಗ್ರಾಗ್‌ಗಳಿಗೆ ಲಂಟಕ್‌ಹಿಡಿದ್ದುದ್ದರಿಂದ ಬಸ್ಸಿ ಸಮಯಕ್ಕೆ ಸರಿಯಾಗಿ ಒಡುತ್ತಿಲ್ಲ ಎಂದು ಅವರು ಬರದಿದ್ದರು. ನಾನು ಈ ಅಧಿಕಾರಿಗೆ ಲಂಟಕ್ ಪ್ರವೃತ್ತಿಯನ್ನು ತೆರೆಬ್ಬೆ. ನನ್ನ ಕ್ರಿಗೆ ಮತ್ತೊಂದು ಘೋ ನೇಡಿದರು. ರಾಯರು ಉದರಲ್ಲಿ ಈ ಕ್ರಿಗಿಂದಲೇ ನಿಮ್ಮನ್ನು ನಾಂಗೆ ಅಯ್ಯಾಕ್‌ರನ್ನಾಗಿ ನೇಮಕ ಮಾಡಲಾಗಿದೆ. ಈ ಕೆಳಕಂಡ ವಲಯಗಳನ್ನು ಅಧಿಕಾರಕ್ ಬರವಷ್ಟ್ಟಿನ್ ಎಂದು

750 ರೂ.ಗಳ ಸಂಬಳದ ಭದ್ರಿ ನೀಡಿದರು. ನನಗೆ ಅಂತೇ ಸಂತೋಷವಾಯಿತು.

ನಾನೊಂದು ಎಣಿಸಿದರೆ ಆದದ್ದೇ ಬೇರೆ. ರಾಯರು ನನಗೆ ಭದ್ರಿ ನೀಡಿದ ದಿನವೇ ನಮ್ಮೆಣ್ಣನ ಮನಗೆ ಸೀತಾರಾಮಯ್ಯಾರ್ ಬಂದಿದ್ದರು. ಅವರು ಬದಳ ದೊಡ್ಡ ಸಾಹುತಾರು. ಅವರು ನೂಲುವುದರಲ್ಲಿ ಪರಿಣತರು. ನಾಳೆಯಿಂದ ರಾಜಾಮಿಲ್ಲಿಗೆ ಬರುವಂತೆ ಒತ್ತಾಯಾಸಿದರು. ನನ್ನ ಅಣ್ಣನಿಗೂ ನಾನು ಇನ್‌ಫ್ರಾಕ್ಸ್‌ಗ್ರಾಗ್‌, ಕಂಡೆಕ್ಟ್‌ಗ್ರಾಗ್‌ ಕೆಲಸಮಾಡುವುದು. ಸರಿಕಂಡಿರಲಿಲ್ಲ. ಮಾಧವರಾಯರು ವಿಶ್ವಾಸವಿರಿಸಿ ಇಷ್ಟು ದೊಡ್ಡ ಕೆಲಸ ಕೆಳಬ್ಬದ್ದಾರೆ. ಈಗ ಬಣ್ಣರೆ ಹೇಗೆ? ಎಂದೆ ಸೀತಾರಾಮಯ್ಯಾರ್ ತಾವೇ ಮಾಧವರಾಯರಲ್ಲಿ ಮಾತನಾಡುವುದಾಗಿ ಹೇಳಿದರು. ನಾನು ರಾಜಾಮಿಲ್ಲಿನಲ್ಲಿ ಲೇಬರ್ ಆಫ್‌ಸಿನ ಗುಮಾಸ್ತನಾದೆ. ಈ ಮೊತ್ತಿಗ್ರಾಗ್‌ನೇ ನಾನು ಪತ್ತಿಗೆಂದು ಆಗಾಗ ಲೇಖಿನಗಳನ್ನು ಬರಿಯುತ್ತಿದೆ. ಇದೇ ಸಮಯದಲ್ಲಿ ನಾಲ್ಕು ಕಾದಂಬಿಗಳನ್ನು ಬರಿದೆ. ಅತಿಯಾಸಗೆ ಪ್ರಜಾಪಾತದಲ್ಲಿ ಧಾರವಾಹಿಯಾಗಿ ಬಂದು ಸಾಕಷ್ಟು ಜನಪ್ರಿಯವಾಯಿತು. ಅನುಮಾದ ಕೆಲಸವನ್ನು ಬಿಡುವಾದಾಗ ಮಾಡುತ್ತಿದ್ದು. ಬಣ್ಣನಲ್ಲಿ ಬರವಣಿಗೆ ಕಾಯಿಕ ನನಗೆ ಇಷ್ಟಿಗಾಗ ತೊಡಿತು.

ಇದೇ ಹೊತ್ತಿಗೆ ಬೆಂಗಳೂರಿನ ಸಂಯುಕ್ತ ಕನಾಟಕ ಕಥೆರಿಯಲ್ಲಿ ಕೆಲಸಮಾಡಲು ವರದಿಗಾರರು ಬೇಕು ಎನ್ನುವ ಜಾಹೀರಾತು ನೋಡಿ ಅರ್ಜಿ ಹಾಕಿದೆ. ಸಂದರ್ಭನಕ್, ಕರೆ ಒಂತು, ಹೋದೆ. ಅಲ್ಲಿ ಆರ್.ಆರ್. ಡಿವಾಕರ, ಕೊಜಲಗಿ, ತಾಮುರಾಯರಿದ್ದರು. ನನ್ನ ಪರಿಷಯ ಹೇಳಿಕೊಂಡು ನೀವು ಹೇಳಿದ ವಿಶ್ವಾಪತ್ತಿ ಇಲ್ಲಿ ಎಂದು ನಾನೇ. ಆಗ ದಿವಾಕರರು “ನನಗೆ ಕ್ವಾಲಿಫಿಕೇಶನ್ ಮುಖ್ಯವಲ್ಲ; ಬರಿಯೋರು ಚೇಕಾಗೇದ್” ಎಂದರು. ನಾನು ಸಂಯುಕ್ತ ಕನಾಟಕದ ವರದಿಗಾರನಾಗಿ ಆಯ್ದಿಯಾದ! ಗಾಂಧಿ ಸಾಹಿತ್ಯ ಸಂಭಾದ ನಿದ್ರೆ ವನಹಳ್ಳಿ ಕ್ರಿಷ್ಟಿ, ಕರ್ಮಕರ್ಮಾ ಆತ್ಮೀಯದಾರರು. ಅವರ ಬರವಣಿಗೆ ನನಗೆ ಹಿಡಿತು. ಎಚ್.ಕೆ.ರಂಗನಾಥರ ಮಾರ್ಗದರ್ಶನವೂ ನನಗೆ ಲಭಿಸಿತು. ಈ ನಾಮವೇ ಗಾಂಧಿಜಿ ಅವರ ಬೀಬನ ಸಾಧನಯನ್ನು ಕುರಿತು ಉಪನಿಷತ್ಸ ನೀಡುತ್ತಾ ಬಂದೆ. ಮೊದಲಿನಿಂದಲೂ ರಾಮಾಯಣ ಮಹಾಭಾರತಗಳ ಮೇಲೆ ನನಗೆ ಏರೆಜ ಬಲವು ಕುಮಾರವ್ಯಾಸ ಭಾರತ ವಾಚನ ವ್ಯಾಖ್ಯಾನ ಕಾರ್ಯಕ್ರಮವನ್ನು ಅನೇಕ ಕಡೆ ಮಾಡಿದೆ. ಈ ಕಾರ್ಯಕ್ರಮಕ್ಕೆ ಅಪಾರಜನಪ್ರಿಯತೆ ಇತ್ತುತ್ತು. ಸಂಯುಕ್ತ ಕನಾಟಕದಲ್ಲಿ ಹನ್ನೆರಡು ವರ್ಷ ಕೆಲಸ ಮಾಡಿದೆ. ಏಷಿಷ್ಟ ಆಜಾರವಾಗಿ ದೊಡ್ಡ ದಸ್ತಾ, ಚುಹಾಮುಸ್ತಕಾಭಿಪ್ರೇಕ್ ಇನ್‌ತರ್ ವ್ಯಾಪುವಿ, ಸಂದರ್ಭಗಳಲ್ಲಿ ವೀಕ್ಷಕ ವಿವರಣೆ ಕೊಡುವ ಕೆಲಸವೂ ನನಗೆ ದೊರಕಿತು. ಆಕಾಶವಾಣಿಯಲ್ಲಿ ಮತ್ತು ಈ ಒಂದರಲ್ಲಿ ಉದ್ಯೋಗ ಮಾಡಿದೆ.

1970ರಲ್ಲಿ ಒಂದು ಸಂಜೀ ಕುಮಾರವ್ಯಾಸ ಭಾರತ

ಉಪನಿಷತ್ಸ ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಧಾರಕೀಯ ವಿದ್ಯಾಭವನದ ದ್ವರೆಕ್ಕೂ ಜನರಲ್ ರಾಮಕೃಷ್ಣನ್ ಅವರು ಭೇಟಿಯಾದರು. ಧಾರಕೀಯ ವಿದ್ಯಾಭವನಕ್ಕೆ ಬರುವಂತೆ ಕೇಳಿಕೊಂಡರು. ದಿವಾಕರ ಅವರ ಬಣ್ಣಗೆ ಪಡೆದು ಸಂಯುಕ್ತ ಕನಾಟಕ ಬಣ್ಣ ಧಾರಕೀಯ ವಿದ್ಯಾಭವನ ಸೇರಿದೆ. ಬೆಂಗಳೂರು ಧಾರಕೀಯ ವಿದ್ಯಾಭವನದ ರಿಬಿಸ್ಕ್ಯೂರ್ ಎಂಬ ಹೆಸರುದ್ದೇ ನನ್ನ ಪಾಲಿಗೆ ಇದ್ದಾದ ಕೆಲ ಸಮಯದಲ್ಲಿ ಧಾರಕೀಯ ವಿದ್ಯಾಭವನದ ನಿರ್ದೇಶನದೆಂದು ನನ್ನನ್ನು ಲಂಡನ್‌ಗೆ ಕಳುಹಿಸಿದರು. ಇಷ್ಟುಮೂರು ವರ್ಷ ಅಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆಯಿತು. ಇಂದಿಗೂ ಧಾರಕೀಯ ವಿದ್ಯಾಭವನದ ಸೇವೆಯಲ್ಲಿ ನಾನು ತೊಡಿಕೊಂಡಿದ್ದೇನೆ.

MATRIMONIAL

Alliance required for Iyengar boy aged 29 years Engineer in family concern. Height 6' ft. Smart well settled in Bombay. Preferably Iyengar girls suitable height and age between 26 to 27 years with good feature.

Name & Address:

Mr. N.K.S. Iyengar

Nilgiri Garden CHS

A1 (101) Sector-24

CBD Belapur, New Bombay-400 614

Tel.: 27520380

**FOR ALL YOUR DOMESTIC
AND INTERNATIONAL
TRAVEL ARRANGEMENTS**

CONTACT



**AUGUST
TRAVEL
SERVICE**

Agents For
**INDIAN AIRLINES &
JET AIRLINES**

2/16, KABBUR HOUSE,

SION (E), MUMBAI-400 022.

PHONES : 2407 2984*2409 3573

2407 7750

ರಸ್ತೆಯೇ ಎದ್ದು ಸಾಕ್ಷಾತ್ ನುಡಿಯಿತು

- ಕಂಚೆಂ ಕೃಷ್ಣ ಮುಹಮದ್

గెడియార అరు గంచెయన్న డారిసిదాగి
మోహన లగుబగేయింద కాసిగేయిందెద్దు,
ముఖితొళిదు, అధుగేయ కోల్కిగే బంద పత్తి
రక్క హోగేయాగుత్తు ద్వారా కాథియన్న లపన
ముందే ఒడిదశు. మామూలినంత కాథియన్న
సతబ్దువాగి ఒఱి వుందిన ద్వారందిన
కాయిక్రమగాగి అనువాద. మదువేయాగి ఆరు
తింగాలు ఉరుణిద్దు పతీ-పత్తియర సంసార
అన్నిటిన్నతయిందరంజనియవాగిత్తు. తాల్చూకు
కభేరియల్లి వోహన తరుక్కిద్దు. అల్ల
సంబంధాల్చియే వృష్టి మనయ ఆ సంసారవన్న
రక్క లభ్య కోబ్బగి, నివ్వాడిసి, సుఖిమయినవన్నగి
మాడిద శు.

ಮೋಹನ ಸ್ವಾನ್, ಸಂಧ್ಯಾವಂದನೆಗಳನ್ನು ಮುಗಿಸಿ
ಬರುವ ವೇಳೆಗೆ ರತ್ನ ತಟ್ಟೆಯಿಂದ್ದು, ಅನೇ ಮಾಡಿದ್ದ ಈ.
ರುಚಿಕೆಣ್ಣುದ ಬಿಸಿ ಉಟ್ಟವನ್ನು ಮಾಡಿದ ಮೇಲೆ
ಮೋಹನ ಕೋಡು ಪರಾಯ ಧರಿಸಿಕೊಂಡು, ಶಭೇರಿಗೆ
ಹೊರಡಲು ಸಿದ್ದುನಾದ. ಮಾಮುಲಿನಂತೆ ರತ್ನ ಕೆಣ್ಣ
ಚಿಗುರೆಲೆಯ ಬೀಡವನ್ನು ಜಗಿಯುತ್ತಾ, ಅವನು
ಮೆಲ್ಲನೆ ಲತ್ತಿತ್ತು ನೋಡಿ, ಅವಳ ಕೆಂದುಚಿಗೆ
ಹೊಮುತ್ತನ್ನಿತ್ತು ಲಂಜ್ ಬಾಕ್ಕನ್ನು ಇಟ್ಟಿದ್ದ.
ಕೃಚೀಲಪನ್ನು ತೆಗೆದುಕೊಂಡು ಹೊರ ನಡೆದ, ರತ್ನ
ಹೊರಬಗಿಲಿನವರೆಗೂ ಬಂದು ಅವನನ್ನು
ಬೀಳೊಡಿಲು.

ಮೋಹನ ಕಭೇರಿಯಲ್ಲಿಯೂ ಒಳ್ಳೆಯ ಹೆಸರು
ಗಳಿವೆದ್ದು. ಕಭೇರಿಯ ಕೆಲಸ ಕಾರ್ಯಗಳ ಬಗ್ಗೆ ಅವನಿಗೆ
ಹೆಚ್ಚು ತಿಳುವಳಿಕೆಯಿತ್ತು. ಸರ್ಕಾರದಿಂದ ಪಡೆ ಪಡೆ
ಹೊರದುತ್ತಿದ್ದ ಜ.ಸಿ.ಗಳ ಬಗ್ಗೆ ಅವನಿಗೆ ಸಂಪೂರ್ಣ
ಮಾಡಿಕಿಯಿದ್ದ ದರಿಂದ ಉವನ ಸಹೇಡ್ಯಾಗಿ
ಗಳಲ್ಲದ ಉವನ ಮೇಲಧಿಕಾರಿಗಳೂ ಸಹ ಕಭೇರಿಯ
ಕೆಲಸದಲ್ಲಿ ಯಾವುದಾದರೂ ಶೀರ್ಷಾಸನವನ್ನು
ತೆಗೆದುಕೊಳ್ಳಬೇಕಾದರೆ, ಮೊದಲು ಮೋಹನನ
ಸಲಹೆಯನ್ನು ಪಡೆಯುತ್ತಿದ್ದುಗುಂಟು. ಉವನು
ಕಭೇರಿಯ ಕೆಲಸವನ್ನು ವೃವ್ಸಿತವಾಗಿ
ಮಾಡುತ್ತಿದ್ದ ದಲ್ಲಿದ ವಿನಯಂವಂತನಾಗಿಯೂ,
ಸೈಯರ್ಪರನಾಗಿಯೂ ಇದ್ದುದರಿಂದ ಕಭೇರಿಯಲ್ಲಿಯೇ
ಅಲ್ಲದ ತಮ್ಮ ಕೆಲಸ, ಕಾರ್ಗಳಾಗಿ ಕಭೇರಿಗೆ
ಬರುತ್ತಿದ್ದ ಸಾರ್ವಜನಿಕರಿಗೂ ಉವನ ಮೇಲೆ ಉಜಾರ
ವಿಶಾಸಗ್ರಾಹಿತವಿತ್ತು.

ಈ ದಿನ ಮುಂಗಳವಾರ, ಕಢೇರಿ ಕಲಸ ತುಸು
ಹಚ್ಚಿಗಿಯೇ ಇರುತ್ತಿತ್ತು. ಮೋಹನ ದಾವ್ಯಾಗಾಲು
ಹಾಕುತ್ತಾ, ರಸೆಯ ಬದಿಯಲ್ಲಿ ನಡೆದುಕೊಂಡು

ಕಂಭಂ ಕ್ರಿಷ್ಣ ಮೂರ್ತಿಯವರ ವ್ಯೋಲೀಸರು ಹೇಳಿದ ತತ್ತಗಳು ಎಂಬ ಪ್ರಶ್ನೆಕಡಲ್ಲಿದ್ದ ಅಯ್ಯ ಕಥೆ. ನಿಜ ಫುಟಿಸಿಗಳ ಮೇಲೆ ಆದಾರವಾಗಿರುವ ಈ ಕಥೆಗಳ ಸಂಗ್ರಹವನ್ನು ಹಂಸಧ್ವನಿ ಪ್ರಕಾಶನದವರು ಮೊರತಂದಿದ್ದಾರೆ.

ಕ್ಯಾನ್ : ಕಂಭಂ ಕೃಷ್ಣಮುಲೆ ಮತ್ತು
ಹಂಸದ್ವನಿ ಪ್ರಕಾಶನ

ಹೋಗುತ್ತಿದ್ದು. ಆ ರಸ್ತೆಯಲ್ಲಿ ವಾಹನ ಸಂಕೂರವಾಗಲೀ ಜನ ಸಂಕೂರವಾಗಲೀ ಹೆಚ್ಚು ಇರುತ್ತಿರಲಿಲ್ಲ. ಅವನು ಆ ರಸ್ತೆಯನ್ನು ದಾಟ ಮುಂದೆ ಹೋಗಬೇಕಾಗಿತ್ತು. ರಸ್ತೆಯನ್ನು ದಾಟಲು ಪೂರಂಭಿಸಿದಾಗ ಎಲ್ಲಿಂದ ಲೇಷ್ಟೇ ವೇಗವಾಗಿ ಲಾರಿಯೋಂದು ಅವನೆಡಿಗೆ ಬಂದಿತು. ಗಾಬಿಲ್ಯಾಂಡ ಅವನು ಘೃಬ್ರಾತೋಗೆ ಒಂತಿರುಗಲು ಯಶ್ವಿಸಿದಾಗ, ಲಾರಿ ಅವನ ವೇಲೆ ಹರಿದು ವೇಗವಾಗಿ ಹೊರಟುಹೋಯಿತು. “ಅಯ್ಯೋ” ಎಂಬ ಚೆನ್ನಾರವೈಂದೇ ಅವನ ಚಾಯಿಂದ ಹೊರಬಿದ್ದ ಕಡೆ ಪಡ. ನಂತರ ಅವನು ಭೂತಾಯಿಯಾಗಿದ್ದ.

ರಕ್ತ ಲವನ ತರೀರದಿಂದ ಜಲುಮೆಯಂತೆ ಉಕ್ಕಾಗಿ ನಡಿಯಂತೆ ಹರಿದು ಕೊಳ್ಳವಾಗಿ ಅವನ ಸುತ್ತುಲೂ ಕಟ್ಟೆ ಕಟ್ಟೆ ನಿಂತತು. ಬ್ಯಾರು ಅವನ ನಡುವಿನ ಮೇಲೆ ಹರಿದು, ಆ ಜಾಗ ಜಡ್ಣ ಹೋದುದಲ್ಲದೆ, ಬ್ಯಾರಿನ ಗುರುತುಗೂರಿದ್ದಿತು. ಕ್ಯಾಯಲ್ಲಿದ್ದ ಜೀಲಿಂದ ಗಳಿಟದ ದಬ್ಬಿ ಹೊರ ಹಾರಿ ದಬ್ಬಿದಲ್ಲಿದ್ದೆ. ಜತ್ತಾನ್ನ ರಸ್ತೆಯಲ್ಲಿ ಹರಿದುದಲ್ಲದೆ, ಅವನ ರಕ್ತದಲ್ಲಿ ಕಲಸಿಹೋಗಿ ರಕ್ತಾನ್ನವಾಗಿತ್ತು. ಒಂದೇ ಕ್ಯಾಣ ಒದ್ದುಡಿದ ಮೋಹನನ ದೇಹ ತಣ್ಣಾಗಿ ಸಂಪಿದು ಕೊಂಡಿತು.

ಎದುರು ದಿಕ್ಕಿನಲ್ಲಿನ ಗ್ರಾಮದಿಂದ ಬರುತ್ತಿದ್ದ
ಇಬ್ಬರು ಹಳ್ಳಿಯವರು ದೂರದಿಂದ ಈ ಫುಟಿನೆಯನ್ನು
ನೋಡಿದರು. ಒಡಿ ಹತ್ತಿರ ಬರುವ ವೇಳಿಗೆ ಲಾಲಿ
ಬಹುದೊರಕ್ಕೆ ಹೆರಚಿನೆಗಿತ್ತು. ಅವರಿಗೆ ಲಾಲಿಯ
ನಂಬತಾಗಿಲಿ ಅಥವಾ ಲದರಲ್ಲಿ ಯಾರಿದ್ದರೆಂಬು
ದಾಗಲಿ ತಿಳಿಯಲಿಲ್ಲ. ಆದರೆ ಲಾಲಿ ಇಟ್ಟಗಿಯನ್ನು
ತುಂಬಿಕೊಂಡಿತೆಂಬುದು ಪಾತ್ರ, ಉಪರಿಗೆ
ಗೀಡಿತ್ತಾಯಿತು. ಲಾಲಿಯ ಆಘಾತಕ್ಕ ಸಿಕ್ಕ ವೃಕ್ತಿ ಚಲಿಸದೆ
ಬಿದ್ದಿರುವುದನ್ನು ನೋಡಿ, ಅವನು ಸತ್ತಿದ್ದಾನೆಂದು
ತಿಳಿದುಕೊಂಡರು. ತಕ್ಕಣವೇ ಪ್ರೌಲೀಸು ಲಾಗಿಗೆ ಪರದಿ
ಒಟ್ಟಿಸಲು ಒಬ್ಬನನ್ನು ಕಳಿಸಿ ಇನ್ನೊಬ್ಬ ಕಾವಲಾಗಿ
ನಿಂತೆ.

ಸುಮಾರು ಅರ್ಥ ಗಂಟೆಯ ನಂತರ ಹೋಲಿಸರ

ತಂಡದ್ವಾರಿಗೆ ಆಂಬುಲೆನ್ಸ್ ಕೂಡ ಧಾರ್ಮಿಕ ಬಂದು
ಸ್ನಾಶವನ್ನು ತಲುಪಿತು. ಸತ್ಯ ವೃಕ್ಷಯ ಪತ್ರಗಾಗಿ,
ಅವನ ಜೀಬುಗಳು, ಕ್ಯಾಚೆಲ ಎಲ್ಲವನ್ನು ಮಾಡುತ್ತ
ಕೂನೆಗೆ ಅವನು ತಾಲ್ಲೂಕು ಕಥ್ಟೇರಿಯಲ್ಲಿ ಕೆಲಸ
ಮಾಡುವವನೆಂದು, ತಿಳಿದು ತಕ್ಷಣ ಆತನ ಕಥ್ಟೇರಿಗೆ
ಸುದ್ದಿ ಮುಟ್ಟಿಸಿದರು. ಸ್ನಾಶಕ್ಕೆ ಕೂಡಲೇ ಆಗಮಿಸಿದ
ಅವನ ಸಹೋದ್ರೋಗಿಗಳು ಅವನು ತಮ್ಮ ಸಂಗಡ
ಕಲಸ ವಾಡುತ್ತಿದ್ದ ವೋಹನವೆಂಬುದನ್ನು
ಸ್ವಭಾವಿಸಿದರು.

ಬ್ರೋಲಿಸರು, ತವದ ಭಾವಚಕ್ತರಗಳನ್ನು ವಿವಿಧ ಕ್ಷೇತ್ರಗಳಿಂದ, ಚಿತ್ರೀಕರಿಸಿಕೊಂಡು, ಸೀಮೆಸುಣ್ಣು, ದಿಂದ ತವ ಬಿಧಿದ್ದ ಜಾಗವನ್ನು ಗುರುತಿಸಿ, ಇಂಟು ಚೈಪಿನಿಂದ, ತವಬಿಧಿದ್ದ ರಸ್ತೆಯಲ್ಲಿ ಅಂತರವನ್ನು ತೆಗೆದುಹಾಕಿಂದು, ತವವನ್ನು ಮರಣಹೀತ್ತರ ಪರೀಕ್ಷೆಗೂಗಿ ಆಂಬುಲನ್ನನಲ್ಲಿ ತಳುಹಿಸಿಕೊಟ್ಟಿರು. ಮೃತನ ಪತ್ತಿಗೆ ಮರಣದ ಸುಧಿಯನ್ನು ತಿಳಿಸಲು, ಚೈಪಿನಲ್ಲಿ ಹೊರಡಿಸು. ದೇಹವನ್ನು ಮೊದಲು ನೋಡಿ ತಮಗೆ ಸುಧಿ ಮುಚ್ಚಿಸಿದ ಆ ಹಳಗರನ್ನು ತಮ್ಮ ಜೊತೆಯಲ್ಲಿ ಕರೆದೆಂಬು.

ମୋହନନ ହେବତିଗେ ଅପର ପତିଯ ମରଣାଦ
ମୁଦ୍ରି ଯାନ୍ତୁ ତିଥିମୁଖଦୁ ଅଷ୍ଟୁ ଶୁଲଭକାରିଲିଲୁ.
ଆଶ୍ଵତ୍ରେଯାରୁ ତନ୍ତ୍ର ପତିଯ ମୃତ ତରିରଚନ୍ତୁ ନୋହି
ରତ୍ନ ମୁଢ଼ୀଯଂକାଦଳୁ. ତପଦ ମୋଳେ ବିଦ୍ଧୁ
ଭୋରିମୁ ଆଶ୍ରତୁ. ଆ ଦାରୁଣ ଦୃଶ୍ୟମନ୍ତ୍ର
ନୋହିଲୁ ଏହେହୀ କେଶଗଳନ୍ତୁ କଂଦୁ
ଅମୁଖପବିଦ୍ୟ ତନିବାଧିକାରିଗୁ ସାଧ୍ୟକାରିଲିଲୁ.
ରତ୍ନ ଛକାଯ ତଂଦେଯିରିଗେ ତଂତ ମୂଲକ ସମ୍ବନ୍ଧାର
ତଳୁପିଦ୍ଧରିଂଦ ଆପରୁ ଛୁକ୍ତି ମାତିଲୋମଦୁ
ହେଉଥିବ ବଂଦରୁ. ତମ୍ଭୁ ବିଜ୍ଞାନୀ ମାର୍ଗାଳୁ କୁ
ପଯୁଷୀଗେ ଏଥିପେଯାଦୁଦନ୍ତ୍ତୁ କଂଦୁ ଗୋଟିଛିରୁ.

ప్రోస్‌మాయిఫ్‌వెర్‌ నంతర మోకణన
తపవన్ను వారసుదారిగే కొడలాయితు అవన
కభీరియ సమోదేబ్‌గిగాళు దచన శ్రయెయల్లి
భాగపెసి, తమ్మ గేలయిసిగేలక్కుతప్పణావిత్తరు.
తనిహాద్రికారిగళు “హిహో లందో రనో” తేసన్న
దావిలు మాడికొందు, తనిచేయన్న ముందు
పరిసిద్దరు. ఆకస్మాకవన్ను దూరచింద నోరై స్వేచ్ఛ
షైబందు లాసిగే సుద్ది ముఖ్యిసిదవళ్లయిపరింద
తనిహిగే అనుకూలవాగువంతక వితేష
సంగీతయేనూ తలయలిల్ల. అవరు హిందిన రాత్రి
ఉరిగే బందిద్దు, ఆ దిన తమ్మ హర్షగీ
హిందిరుగలు బసాస్యాండినత్త హంగుత్తిద్దు
దాగియూ, మాతన భరాజెయల్లి తమ్మ దురిగే
హోగుత్తిద్దు యావ వావనవస్సు గమనిసలిల్ల,
పంచూ హేధిదరు. ఆదరే “అయ్యో” ఎంబ

ಅರ್ಥನಾಡ ಕಿಗೆ ಬಿಡ್ಡಾಗೆ ಅವರು ಹಿಂತಿರುಗಿ ನೋಡಿದುದಾಗಿಯೂ, ಆ ವೇಳೆಗೆ ಲಾರಿ ಬಹುದೂರ ಹೊರಣುಹೋಗಿದ್ದು ದರಿಂದ ಲಾರಿಯ ನಂಬರಾಗಲಿ, ಅದರಲ್ಲಿದ್ದ ಪರಾಗಲಿ ಗಮನಕ್ಕೆ ಬರಲಿಲ್ಲವೆಂದು ತಿಳಿಸಿದರು. ಲಾರಿಗೆ ಸಿಕ್ಕ ವ್ಯಕ್ತಿ ರಕ್ತ ಕಾರಿಕೊಂಡು ಬಧಿರುವುದು ತಿಳಿದು ತಕ್ಕಣವೇ ತಾಸೆಯನ್ನು ಸಂಪರ್ಕಿಸಿದರಿಂದೂ ಹೇಳಿದರು.

ಬಾರಿನ ರಸ್ತೆಯಾದ್ದರಿಂದ ಲಾರಿಯ ಚೈರಿನ ಗುರುತುಗಳು, ರಸ್ತೆಯ ಮೇಲೆ ದೃಢವಾಗಿಯೇ ಮುಂದಿದ್ದವು. ಚಕ್ರಗಳು ದೇಹದ ಮೇಲೆ ಹರಿಬಿದ್ದರಿಂದ ಸ್ವಲ್ಪ ದೂರದವರೆಗೆ ರಸ್ತೆಯ ಮೇಲೆ, ರಕ್ತ ಕಲೆಯಿಂದ ಕುಡಿದ ಚೈರಿನ ಗುರುತು ಮೂಡಿತ್ತು. ಲಾರಿಯ ವೇಗಕ್ಕೆ ಆ ಸ್ವಲ್ಪದಲ್ಲಿ ಬಾರಿನ ಚೂರುಗಳು ಕಿರುಬಂದು ಆಚೆಚೆಗೆ ಎರಡಿದ್ದು.

ಲಾರಿಯ ನಂಬರಾಗಲಿ, ಲಾರಿಯಲ್ಲಿರುವ ಪರಾಗಲಿ, ಕಡೆಗೆ ಲಾರಿಯಾವ ಕಡೆ ಸಾಗಿತೆಂಬುದಾಗಲಿ ತಿಳಿಯಲ್ಲಿ. ಹೆಡ್ಡಾರಿಯಾಗಿ ಸಾಗಿದ್ದ ರಸ್ತೆ, ನಾಲ್ಕುಗೆ ಕವಲೊಡೆದು ವಾಹನ ಸಂಚಾರವೂ ಅಲ್ಲಿ ಹೆಚ್ಚಿಗಿದ್ದು ದರಿಂದ, ಅಪಘಾತ ನಡೆಸಿದ ಲಾರಿಯಾವ ದಿಕ್ಕಿಗೆ ಹೋಯಿತೆಂಬುದನ್ನು ಪತ್ತೆ ಹಚ್ಚುವುದು ಕಷ್ಟಕರವಾಗಿತ್ತು. ವ್ಯೋಲೆಸ್ ಮೂಲಕ ಸಮಾಖೀಯ ಬಿತ್ತಿನಿಸಿದರೂ ಲಾರಿಯನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಬಾರಿನ ಮೇಲೆ ಮೂಡಿದ್ದ ಚೈರಿನ ಗುರುತುಗಳನ್ನು ತನಿಖಾಧಿಕಾರಿಗಳು ಅಚ್ಚು ಮೂಡಿಕೊಂಡು ತನಿಖೆಯನ್ನು ಮುಂದುವರೆಸಿದರು.

ಲಾರಿಯ ಪತ್ತೆಯಾಗದೆ, ಪ್ರಸಕ್ತ ಸಿಕ್ಕಿದ ಸಾಕ್ಷಿಗಳಲ್ಲಿ, ನಿಷ್ಪಯೋಜಕವಾಗಿತ್ತು. ಆದರೆ ಲಾರಿಯ ಸಿಕ್ಕಿಸುವುದಾರರೂ ಹೇಗೆ? ಹ್ಯಾಲೀಸ್ ತನಿಖಾಧಿಕಾರಿಗಳನ್ನು ತಲೆ ಅನ್ನತ್ವಿದ್ದು ಈ ವಿಷಯಕ್ಕೆ ಬೇಕು ಕಂಡು, ಅವರು ಹ್ಯಾಲೀಸ್ ಕೆಳಪ್ಪಿದ್ದು, ಅವರು ಹ್ಯಾಲೀಸ್ ಕೆಳಪ್ಪಿದ್ದು ಅವರಿಂದ ತಿಳಿದಿತ್ತು. ಇಂತ್ಯಾಗಿದ್ದು ಸಾಗಿಸುತ್ತೆತ್ತೆಂಬುದು ಅವರಿಂದ ತಿಳಿದಿತ್ತು. ಇಂತ್ಯಾಗಿ ಬೇಕು ಈ ವಿಷಯಕ್ಕೆ ಕಂಡುಬಂದು ಸಂಶಯ ಬಲಪಟ್ಟತ್ತು. ತಜ್ಜರು ತಿಂಪ್ಯಾಗಿ ಲಾರಿಯನ್ನು ಪರಿಕ್ಷೇಸಿದಾಗ, ಲಾರಿಯ ತಳಭಾಗದಲ್ಲಿ ಬಾರಿನ ಸಣ್ಣ ಚೂರೆಂದು ಮತ್ತುಕೊಂಡಿದ್ದು ಕಂಡುಬಂತು. ಆದಿದ್ದ ಸ್ವಲ್ಪವನ್ನು ಚಿತ್ರಿಸಿಕೊಂಡು ಬಾರಿನ ಆ ಚೂರೆನ್ನು, ಅಪಘಾತ ನಡೆದಲ್ಲಿ ತೆಗೆದ ಬಾರಿನ ಚೂರೆನ್ನು ಹೋಲಿಕೊಗೊ ನಗರದ ಹ್ಯಾಲೀಸ್‌ನ ಲ್ಯಾಬ್‌ಗೆ ಕಳುಹಿಸಿಕೊಂಡು. ಲ್ಯಾಬ್‌ನ ನಿರ್ದೇಶಕ ಡಾಕ್ಟರ್‌ ಮೇಹನ ಅವರ ನಿರ್ದೇಶನದಲ್ಲಿ, ಲ್ಯಾಬ್‌ನ ದೆಪ್ಪುಟಿ ಡೈರಕ್ಟರ್‌ ಶ್ರೀ ಇನಾಂಡಾರ್ ಅವರು ಈ ನಮೂನೆಗಳನ್ನು ಗ್ರಾಸ್‌ಕೋಮಿಂಗ್‌ನ ಮತ್ತು ಇನ್‌ಫ್ರಾರೆಡ್ ಸ್ಟೆಕ್ಲ್‌ ಹ್ಯಾಬ್‌ಮೋವಿಂಗ್‌ ಮತ್ತು ಇನ್‌ಫ್ರಾರೆಡ್ ಸ್ಟೆಕ್ಲ್‌ ಹ್ಯಾಬ್‌ಮೋವಿಂಗ್‌ ಮತ್ತು ಮೂಲಕ ಮೂರು ಬೆಲೆಸಿಸಿದರು. ಇದಲ್ಲದೆ, ಬೇರೆ ರಸ್ತೆಯಲ್ಲಿ ಹಾಕಿದ್ದ ಬಾರಿನ ಚೂರೆನ್ನು ಹೆಡ್ಡಾರಿಯಲ್ಲಿ ರಸ್ತೆಗೆ ಹಾಕಿದ್ದ ಚೂರೆನ್ನು ನಮೂನೆಗಾಗಿ ಸಂಗ್ರಹಿಸಿದರು. ಸುಮಾರು ಇಪ್ಪತ್ತು ಸ್ವಲ್ಪಗಳಿಂದ ತೆಗೆದ ಬಾರಿನ ಮಾದರಿಗಳನ್ನು ಈ ಪ್ರಯೋಗಕ್ಕೆ ಒಳಪಡಿಸಿದರು. ಇದರ ಫಲಿತಾಂಶವಿಂದರೆ, ಅಪಘಾತ ನಡೆದಲ್ಲಿ ತೆಗೆದ ಬಾರಿನ ನಮೂನೆ ಲಾರಿಯ ತಳಭಾಗದಲ್ಲಿ ಸಿಕ್ಕಿದ ಬಾರಿಗೆ ಎಲ್ಲ ವಿಧದಲ್ಲಿ ಹೋಲಿಕೆಯಾಯಿತು. ಬೇರೆ ಇಪ್ಪತ್ತು ವಿವಿಧ ಸ್ವಲ್ಪಗಳಲ್ಲಿ ತೆಗೆದ ಮಾದರಿಗಳಿಗೆ

ಲಾರಿಗಳು ಇಂತ್ಯಾಗಿದ್ದು ಮೊತ್ತು ತಂದುದನ್ನು ಅವರು ತಿಳಿಸಿದರು. ಆದರೆ ಬಬ್ಬೆ ಮನ ಮಾಲೀಕರು, ತಾವು ಬುಕ್ ಮಾಡಿದ್ದ ಲಾರಿ ಆ ದಿನ ಇಂತ್ಯಾಗಿ ತರಬೇಕಾಗಿತ್ತೇಂದೂ ಆದರೆ ಯಾಕೆ ಬರಲಿಲ್ಲವೆಂಬುದರ ಕಾರಣ ತಮ್ಮ ತಿಳಿಯಲ್ಲಿ ವೆಂದೂ ಹೇಳಿದರು. ತನಿಖಾಧಿಕಾರಿಗಳು ಆಲರಿಯ ಮಾಲೀಕರ ವಿಳಾಸವನ್ನು ಪಡೆದು, ಅವನನ್ನು ವಿಜಾರಿಸಿದರು.

ಲಾರಿಯ ಮಾಲೀಕ ರಾಜಪ್ಪ, ತನ್ನ ಲಾರಿಯನ್ನು ತನೆ ಬಾಡಿಗೆ ಒಡಿಸುತ್ತಿದ್ದು. ಅವನೆ ದ್ವಿಪಾ ಮಾಡುತ್ತಿದ್ದುದಲ್ಲಿ, ಬಬ್ಬೆ ಕ್ಲೆನರನ್ನು ತನ್ನ ಸಹಾಯಕ್ಕೆ ಇಂತ್ಯಾಗಿದ್ದು. ತನಿಖಾಧಿಕಾರಿಗಳ ಪ್ರತ್ಯೇಗಳಾಗಿಲ್ಲ, ಅವನ ಉತ್ತರ ಒಂದೇ. ತನ್ನ ಲಾರಿ ಅಪಘಾತ ನಡೆದ ದಿನ ಆರಸ್ತೆಗಳೋಗಿಯೇ ಇಲ್ಲವೆಂದು ಹೇಳಿಸಿದ. ಲಾರಿಯು ವುನೆಯು ಮುಂದೆ ನಿಂತಿದ್ದುದು ಕಂಡುಬಂತು. ಅಧಿಕಾರಿಗಳು ಗಾಳಿಯ ಚಕ್ರಗಳನ್ನು ಸ್ವಾಮಾರಿತೊಳಿದಿರುವುದನ್ನು ಗಮನಿಸಿದರು. ಅದರ ಬಗ್ಗೆ ಕೇಳಿದಾಗ, ತಾನು ಪ್ರತಿಯೊಂದು ಪ್ರಜ್ವಾದ ನಂತರ ಲಾರಿಯನ್ನು ಕ್ಲೇನ್ ವಾಡಿಸುವುದು ಪದ್ಧತಿಯಿಂದು ಹೇಳಿದ ರಾಜಪ್ಪ.

ತನಿಖಾಧಿಕಾರಿಗಳು ರಾಜಪ್ಪನಿಗೆ ಹ್ಯಾಲೀಸ್ ತಾಂಗೆ ಲಾರಿಯನ್ನು ತರುವಂತೆ ಆದೇಶಿಸಿದರು. ತಮ್ಮಲ್ಲಿದ್ದ ಚೈರಿನ ಅಂತರ್ಭಾಗ ಹೋಲಿಸಿದಾಗ ವಲವಾರು ಸಾಮ್ಯಗಳು ಕಂಡುಬಂದು ಸಂಶಯ ಬಲಪಟ್ಟತ್ತು. ತಜ್ಜರು ತಿಂಪ್ಯಾಗಿ ಲಾರಿಯನ್ನು ಪರಿಕ್ಷೇಸಿದಾಗ, ಲಾರಿಯ ತಳಭಾಗದಲ್ಲಿ ಬಾರಿನ ಸಣ್ಣ ಚೂರೆಂದು ಮತ್ತುಕೊಂಡಿದ್ದು ಕಂಡುಬಂತು. ಆದಿದ್ದ ಸ್ವಲ್ಪವನ್ನು ಚಿತ್ರಿಸಿಕೊಂಡು ಬಾರಿನ ಆ ಚೂರೆನ್ನು, ಅಪಘಾತ ನಡೆದಲ್ಲಿ ತೆಗೆದ ಬಾರಿನ ಚೂರೆನ್ನು ಹೋಲಿಕೊಗೊ ನಗರದ ಹ್ಯಾಲೀಸ್‌ನ ಲ್ಯಾಬ್‌ಗೆ ಕಳುಹಿಸಿಕೊಂಡು. ಲ್ಯಾಬ್‌ನ ನಿರ್ದೇಶಕ ಡಾಕ್ಟರ್‌ ಮೇಹನ ಅವರ ನಿರ್ದೇಶನದಲ್ಲಿ, ಲ್ಯಾಬ್‌ನ ದೆಪ್ಪುಟಿ ಡೈರಕ್ಟರ್‌ ಶ್ರೀ ಇನಾಂಡಾರ್ ಅವರು ಈ ನಮೂನೆಗಳನ್ನು ಗ್ರಾಸ್‌ಕೋಮಿಂಗ್‌ನ ಮತ್ತು ಇನ್‌ಫ್ರಾರೆಡ್ ಸ್ಟೆಕ್ಲ್‌ ಹ್ಯಾಬ್‌ಮೋವಿಂಗ್‌ ಮತ್ತು ಇನ್‌ಫ್ರಾರೆಡ್ ಸ್ಟೆಕ್ಲ್‌ ಹ್ಯಾಬ್‌ಮೋವಿಂಗ್‌ ಮತ್ತು ಮೂಲಕ ಮೂರು ಬೆಲೆಸಿಸಿದರು. ಇದಲ್ಲದೆ, ಬೇರೆ ರಸ್ತೆಯಲ್ಲಿ ಹಾಕಿದ್ದ ಬಾರಿನ ಚೂರೆನ್ನು ಹೆಡ್ಡಾರಿಯಲ್ಲಿ ರಸ್ತೆಗೆ ಹಾಕಿದ್ದ ಚೂರೆನ್ನು ನಮೂನೆಗಾಗಿ ಸಂಗ್ರಹಿಸಿದರು. ಸುಮಾರು ಇಪ್ಪತ್ತು ಸ್ವಲ್ಪಗಳಿಂದ ತೆಗೆದ ಬಾರಿನ ಮಾದರಿಗಳನ್ನು ಈ ಪ್ರಯೋಗಕ್ಕೆ ಒಳಪಡಿಸಿದರು. ಇದರ ಫಲಿತಾಂಶವಿಂದರೆ, ಅಪಘಾತ ನಡೆದಲ್ಲಿ ತೆಗೆದ ಬಾರಿನ ನಮೂನೆ ಲಾರಿಯ ತಳಭಾಗದಲ್ಲಿ ಸಿಕ್ಕಿದ ಬಾರಿಗೆ ಎಲ್ಲ ವಿಧದಲ್ಲಿ ಹೋಲಿಕೆಯಾಯಿತು. ಬೇರೆ ಇಪ್ಪತ್ತು ವಿವಿಧ ಸ್ವಲ್ಪಗಳಲ್ಲಿ ತೆಗೆದ ಮಾದರಿಗಳಿಗೆ

ಯಾವ ವಿಧವಾದ ಸಾಮ್ಯವೂ ಕಂಡುಬರಲಿಲ್ಲ. ವಾತಾವರಣದ ವಾಹನಗಳ ಓಡಾಟ ಮತ್ತು ತಯಾರಿಕಾ ಸಾಮ್ಗ್ರಾಂತಿಕಗಳ ಗುಣಮಾಪ್ತಿ ಇವ್ಯಾಗಿದ್ದರೆ ಸುಧಾರಣೆಯನ್ನು ಗ್ರಹಿಸಿ ಗುರುತಿಸುವುದು ಸಾಧ್ಯವಾಗುತ್ತದೆ.

ರಾಜಪ್ಪನನ್ನು ತಾಂಗೆ ಕರೆಸಿಕೊಂಡು ವೈಜ್ಞಾನಿಕ ಸಾಕ್ಷಿಗಳನ್ನು ಹ್ಯಾಲೀಸ್ ತನಿಖಾಧಿಕಾರಿಗೆ ದಿಕ್ಕೆ ತೊಳಿಸಿದ್ದು ತನ್ನ ಅಪರಾಧ ಸಾಬೀತಾಗದೆ ತೊಳಿದುಹೋಗಬಹುದಂದು ನಂಬಿದ್ದ ಅವನು ದಿಬ್ಬುಂತನಾದ. ಹಾಗೂ ತನ್ನ ತಪ್ಪನ್ನು ಬಬ್ಬಿಕೊಂಡ. ತಾನು ಆ ದಿನ ಲಾರಿಯನ್ನು ಇಂತ್ಯಾಗಿಗಳಿಂದ ತಾನು ಅರಸ್ತೆಗಳಾಗಿ ವಿಳಾಸವನ್ನು ಪಡೆದು, ಅವನನ್ನು ವಿಜಾರಿಸಿದರು.



**TRIMURTI
JEWELLERS
GOLD AND DIAMOND
ORNAMENTS**

460/4, Venkatesh Niwas,
Ground Floor, Bhaudaji Road,
Opp Mysore Association,
Matunga (C.Rly.) Mumbai-400 019.
Phone : 2402 3485

ಭಾರತೀಯ ಕಲೆ

ભાગ - 23

ಸುಶನ್ ಗೋಪ ಅವರು ತಾತ್ತ್ವಿಕ ಹಾಗೂ
ವೈಚಾರಿಕತೆ ಚಿಂತನೆ ಕಾರ್ಯ ವಿಧಾನ ಮತ್ತು ಗಣರಾಜ್ಯದ
ಕಟ್ಟು ಪಾದನ್ನು ಅವರು ತಮ್ಮ ಕಾರ್ಯಲ್ಯಾಭರಿತ
ಕೃತಿಗಳಲ್ಲಿ ಸಾದಿಸಿದ್ದಾರೆ. ಅವರ

ಸಂಪ್ರದಾಯಬ್ದವ್ಯಾಹ ರಚನೆ ಅಂತ್ಯವಿಲ್ಲದ್ದು ಹಾಗೂ ನಿರಂತರವಾಗಿದ್ದರೂ, ಕಾಲದ ಹಾಗೂ ಸ್ಥಳ ಪರಿಮಾಣಗಳ ಪಂಕ್ತಿಯನ್ನು ಉಳಿಸಿಕೊಂಡಿವೆ. ಅವರ ಶಿಲ್ಪಗಳು ಗಣತ ಹಾಗೂ ರೇಖಾಗಣತಗಳ ಪ್ರಮಾಣಗಳಿಂದ ನಿಯಂತ್ರಿತವಾಗಿದೆ. ರೂಪಗಳ ಹಾಗೂ ಸ್ಥಳ ಪ್ರಮಾಣದ ಉಗಮವಾಗಿ ಈ ಶಿಲ್ಪಗಳು ಒಂದು ತುಲನಾತ್ಮಕ ಹಾಗೂ ತಾಂತ್ರಿಕ ಭಾವನೆಯಿಂದ ಕೂಡಿರುವುದರಿಂದ ಅವು ಪರಂಪರಾಗತ ಆತ್ಮಹೋಂದಿವೆ. ಅವರು ಘೋಷ ಯೋಜಿತ ಕಾರ್ಯ ವಿಧಾನ ಹೊಂದಿದ್ದು, ರೂಪ ಹಾಗೂ ಸ್ಥಳ ಪರಿಣಾಮಗಳ ಅಳತೆ ಮೂಡಿ ಅವುಗಳ ಫೂನಾಕಾರಕ್ಕೆ, ಚೆಳಿಯುವ ಅನುಭವ ನೀಡುವ ಹಾಗೂ ರೇಖಾಹಾಗೂ ವಾಸ್ತು ಶಿಲ್ಪಕಾರದ ಫೂನ ಅಳತೆಗಳನ್ನು ಪದರ ಪದರವಾಗಿ ರಚಿಸಲಾಗಿದೆ. ಇವುಗಳಿಗೆ ನೀಡಲಾದ ಜಡ ಬೀಳ ಬಣ್ಣಗಳು ಸಹ ಕೊಂಡು ಶುದ್ಧತೆಯ ಭಾವನೆಯನ್ನು ಒಟ್ಟಿಗೆ ಮಾಡುತ್ತವೆ.

ಮಹೇಂದ್ರ, ಹಾಂಡ್ ಕಮ್ಮೆ ಮೊದಲ ಕೃತಿಗಳಲ್ಲಿ
ಅಸಂಪ್ರದಾಯಕ ಮಾಡ್ಯ ಮಗಳನ್ನು ಕ್ಯಾರಿಕ್, ಉಳಿಕೆ
ಮರ, (scrap wood) ಮರದ ಹಲಗೆ ಪಟ್ಟ
ಮುಂತಾದವುಗಳನ್ನು ವಸ್ತು ನಿಷ್ಟ ಭಾವನೆಗಳನ್ನು,
ದೇವದೇವತೆಗಳ ರೂಪಗಳನ್ನು ನೆನೆಬಿಸುವ ಮೂಲ
ವಸ್ತುಗಳು ಕ್ಯಾರಿಕ್ ಅರಸ್ಟ್ರಾತ್ಮಾದುವು ಆಗಿದ್ದರೂ
ಅಪ್ಪಗಳಿಂದ ಆಕೃತಿಗಳನ್ನು ರಚಿಸಿದ್ದಾರೆ. ಮಹೇಂದ್ರ,
ಹಾಂಡ್ ಅವರು ಮರದ ಕೆತ್ತನೆಯಲ್ಲಿ ಸಂಪ್ರದಾಯಕ
ಪದ್ದತಿಯೊಡನೆ ಭಾವನಾತ್ಮಕ ಮಾರ್ಪಿರಿಯನ್ನು
ಬೆರಿಸುವ ದಿಕ್ಕನಲ್ಲಿ ಪ್ರಯತ್ನಿಸಿದ್ದಾರೆ. ಆದರೆ ಫಲವಾಗಿ
ಅವರ ಕೃತಿಗಳು ಭಾವನಾತ್ಮಕ ಕೆತ್ತನೆಯ ಕೋನಗಳಿಂದ
ವುತ್ತು ವೇಗಲ್ಲೋಗಳು ಅವರ ಕ್ಯಾರಿಕ್
ಭಾವನಾತ್ಮಕತೆಯಿಂದ ವುನರ್ ಬೆಳಿಗಿದೆ. ಈ ಮರದ
ಕಲಾಕೃತಿಗಳು ಸ್ವಯಂ ಪ್ರೀರಿತವಾಗಿ ಕಂಡರೂ ಮೂಲ
ವಸ್ತುಗಳ ಹಾಗೂ ಉಪಕರಣಗಳ ಅರಿವನ್ನು
ಬಿಂಬಿಸುತ್ತವೆ. ಮೃಗಗಳು, ಹಕ್ಕಿಗಳು, ಮನುಷ್ಯ
ಹಾಗೂ ಹೆಣ್ಣುಗಳು, ಮತ್ತು ತಲೆ ಹಾಗೂ ಏದೆ
ಫುನಾಕೃತಿಯನ್ನು ಸಮರ್ಪಿತಗಳ ಕೋನಗಳು ಕೆಬಿದರೂ
ಇವುಗಳನ್ನು ನವ್ಯಜೀವನದ ಹಿನ್ನಲೆಯಲ್ಲಿ
ಬಿಂಬಿಸುವಂತೆ, ಗೇಟು, ಬಾಗಿಲು, ಕಟ್ಟಿಕ, ಹಾಲ್
ಅಥವಾ ಒಳಾಳಿನಿಯಂತೆ ನಿರೂಪಿಸಲಾಗಿದೆ. ಯಂತ್ರ
ಅದ್ಭುತ ಸುಖ (ಬಿಸಿಯಾದ ಬೆಸುಗೆ ಇರ್ಲಿ)
ನವ್ಯ ಮತ್ತು ವಾಸ್ತು ಶಿಲ್ಪದೊಳಗೆ ಜೀವನ (ಹಂಚಿನ
ಮೇಲೆ ಇಲಿ, Rat on the roof ಇರ್ಲಿ), (ಮನೆ -
ಇರ್ಲಿ) ಆಧುನಿಕ ಜಗತ್ತಿನ ಮನುಷ್ಯನ ಉಸಂಗತ
ಅನುಭೂತಿಗಳು (ನಾಗರಿಕತೆಯ ಬಾಗಿಲು - ಇರ್ಲಿ)

ಭಾರತದಲ್ಲಿ ಒತ್ತುಕಲೆ ಹಾಗೂ ಶಿಲ್ಪಕಲೆಗಳು
ಬಹಳ ಪ್ರಾಚೀನ ಕಾಲದಿಂದಲೂ ಬೇಕಿದ್ದು
ಬಂದಿವೆ. ವಿಧಿ ಪ್ರಾಂತಗಳಲ್ಲಿ ವಿಧಿ ತೈಲಗಳು
ಬೇಕಿದ್ದು ಬಂದಿವೆ. ಸುದುಗರಿಗೆ ಭಾರತೀಯ ಕಲೆಯು
ಒಂದು ದರ್ಶನವನ್ನು ನೇಡಲು ನಾವು ಶ್ರೀ ಎನ್‌.
ಪುರಿಶಾಂಕರ್‌ ಅವರು ಬರೆದಿರುವ
ಭಾರತೀಯ ಕಲೆ ಎಂಬ ಪ್ರಸ್ತುತಿಯಿಂದ ಆಯ್ದು
ಭಾಗಗಳನ್ನು ನೇಡಿರುವಿನಲ್ಲಿ ಪ್ರಕಟಿಸುತ್ತಿದ್ದೇವೆ.
ಸ್ವಾತಂತ್ರ್ಯ, ಭಾರತೀಯ ಕರಾಗಿರುವ
ಮುರಿ ಶಾಮಾಖಾರಾರು ಕಲೆಯ ಕ್ಷೇತ್ರದಲ್ಲಿ
ಬಹುಮುಖ ಸೇವೆಯನ್ನು ಸಲ್ಲಿ ಸಿದ್ದಾ ರೆ ಮತ್ತು
ಕಲಾಕೃತಿಯ ಪರಿಕಾರಗಳಿಗೆ ಸ್ವಾತಂತ್ರ್ಯ ತಂದಿದ್ದಾರೆ.

ಇವೆಲ್ಲವೂ ಮಾಡರಿಗಳಾಗಿವೆ, ಪ್ರಸಕ್ತ ಮುಧ್ಯಂತರ ಸಮಾಜದ ನಂಬಿಗೆ ಹಾಗೂ ಆಶಾ ಭಗ್ಗೆಗಳ ಮೂಲ ಪರಸ್ಪರವಾಗಿರಿಸಿಕೊಂಡಿವೆ.

ಭಾರತೀಯ ಪಿಲ್ಗಿರಿಲ್ಲಿ ಸಾಮಾಜಿಕ ಉಲ್ಲೇಖ ಮೊಸತೆನು ಅಲ್ಲ. ಅದು ರಾಮಕಂಕರ್ ಬೈಜರ್ ಬರ್ (Farnini) ಧನರಾಜ್ ಭಗತ್ ರಾವರ್ 'ತುಳತೆ' (oppression) ಅವರಾಫ ತೇಗಲೋರವರ್ 'ಕುರು ಆಡಳತೆ' (Tyronny) ಪ್ರದೇಶದಾಸ್ ಗುಪ್ತರವರ್ 'ಗುಲಾಮ ಗಿರಿ' (In bondage) ಮುಂತಾದವರ ಕೃತಿಗಳಲ್ಲಿ ಕಾಣುತ್ತೇವೆ. ಅವರ ಕೃತಿಗಳು ನಿರೂಪಣೆಯಿಂದಿದ್ದು, ಭಾವನಾತ್ಮಕವಾಗಿವೆ. ಆದರೆ ಆಗಿನ ಕಾಲದ ಚೆಳವರ್ಣಗೆ ಭಾವನಾತ್ಮಕವಾಗಿವೆ.

ಕೆ.ಜಿ. ಸುಬ್ರಹ್ಮಣ್ಯನ್ ಅವರ ಒಂದು ಕೊನೆಯ ಹಾಗೂ ಒಂದು ಪ್ರಾರಂಭದ ಬೀರ್ತೂಕೋಟು ಉಬ್ಬು, ಎಲ್ಲಗಳಲ್ಲಿ ಸಾಮಾಜಿಕ ಕಳೆಕೆ ಕಾಣುತ್ತೇವೆ. ಅವರ ಶೃಂಗಾರ ಶ್ರಯ ತಾಂತ್ರಿಕತೆಗೆ ಸಂಕೀರ್ತನಾಗಿದೆ. ಮೀರಾ ಮುಖಿಚ್ಯೆ ಸ್ವದೇಶೀ ಪದ್ದತಿಯ ಕಂಡನ ಅಳ್ಳು, ಏರಿಕದಲ್ಲಿ ಕೆಲಸ ಮಾಡಿದ್ದಾರೆ. ಈ ಕ್ರಮ ಮುಂದಿರ್ದಿಯ ಮೇಲೆ ಮೇಣದ ಲೇಪನ ಮತ್ತು ಮತ್ತು ವಿಕಿಯಂದ ಮಾದರಿ ತಯಾರಿಸುವುದು. ನಂತರ ಸಂದು ಮಣಿನ ಅಳ್ಳು, ಸ್ವದೇಶೀಗಳಿಂದ ಸುದುವುವುದು ಹಾಗೂ ಕರಿಗಿಸದ ಲೋಹವನ್ನು ತುಂಬುವುದು. ಈ ಕ್ರಮಕ್ಕೆ, ಇವರಿಗೆ 'ಡೇಲ್ಕೆ' ಪದ್ದತಿಯ ವ್ಯಾಸಂಗದ ಸಾರಿವು ಮೂಲವಾಗಿದೆ. ಅವರ ಶೃಂಗಾರ ಮನುಷ್ಯನ, ವಿವಿಧ ಸಾಮಾಜಿಕ ಪರಿಸರದ ಮುಖಗಳನ್ನು ಯಿಂಬಿಸುತ್ತೇವೆ. ಅವರ 'ಅಶ್ಲೋಕ' - ಗಾ ಆದ ಉದ್ದೇಶುವು ಪಡೆದು, ನಿಯಂತ್ರಣಾದಲ್ಲಿ ನಿಂತಿರುವ ಯುವ ಸಂಸಾರಕ್ಕೆಯ ಸಂಕೀರ್ತನಾಗಿದೆ. ೧೯೨೦ ಚಂಗಾಲ ಶಾವಿದಿಗೆ ದೇರಿತ ಇಯ್ಯಾಗ್ರಂಗೆ ಈ ಪ್ರಯೋ

ఉల్లేఖవాగిదే. ఒంసయింద తాంతియక్క
సాగుపుదన్న ఏరొపటింద సుందరతేయింద
సాగుపుదన్న తోరిసలు అభివృక్షవాద
మాదరయిలి వికటగోళాశిదారె.

ಸೋಮವಾರ ಹೋರೆ ಕಾಗಳೇ ಹೆಸರು
ಗಳಿಸಿರುವ ಭಾರತದ ಗ್ರಂಥಕ ಕಲಾವಿದರಾಗಿದ್ದು,
ಇತ್ತಿಉಚಿಗೆ ಶಿಲ್ಪಕಲೆಯಲ್ಲಿ 'ರೀತಿಹಾ' ಉಬ್ಬಿಶಿಲ್ಪಗಳ
ಮೂಲಕ ರೂಪ ರಚನೆ 'ರೋಂಡ್' ವೃಜಣ ಶಿಲ್ಪಕೃತಿ
ವರದು ಮಾಡುವುದಲ್ಲಿ ಕ್ರಿಯಾತೀಲರಾಗಿದ್ದಾರೆ.
ಹಾಗೆದ 'ಫಲ್' ಅಥವಾ ಕಂಚು ಎರಡರಲ್ಲಿ ಎರಕ
ಮಾಡಿದ್ದಾರೆ. ಮಾನವ ದ್ಯುಂದ್ರ ಅಥವಾ ಪ್ರಕೃತಿ
ವಿಕೋಪಗಳಿಂದಾಗುವ ಮಾನವ ಯಾತನೆಗೆ ಅವರ
ಕೃತಿಗಳು ನೇರಬೆಟ್ಟು ಮಾಡುತ್ತವೆ. ಬಾಳನಲ್ಲಿ ಅವರು
'ಪನಮಿಸಿಕ್ರೋ' ಮನೋವೃತ್ತಿಯನ್ನು ಹೊಂದಿದ್ದಾರೆ.
ಮಾನವ ಸ್ತುತಿಯನ್ನು ಅಲ್ಲಿಗೆಳೆಯಲಾಗದಂತ,
ಸೋಲಿಸಲಾಗದಂತ ನಿಜವಾಗಿ ಯಾತನೆಗಳು ಹಾಗೂ
ಸಾವೈ ಇವೆ ಎಂಬುದು ಇವರ ನಂಬಿಕೆ. ಇವರ
'ನೋವ್ಯಾಳ ಸರಣಿ' ಬೇವರ್ ಫಲ್'ನ ಉಬ್ಬಿ
ಹಾಗೂ ಪಟ್ಟಗಳಿಂದ ವಾಡಲಾದ ಮೇಣದ
ಅಚ್ಚುಗಳಿಂದ ಮೂಲ ಕಾಂಡ್ ಶಿಲ್ಪಕೃತಿಗಳು
ಮಾಡುವುದ ನಿಷ್ಠೆ ಕ್ಯಾಲ್ಕೆಯನ್ನು ತೋರುತ್ತವೆ.
ಲವ್ ರೇಖಾಚಿತ್ರಗಳ ತತ್ವಗಳನ್ನು ಶಿಲ್ಪದೊಂದಿಗೆ
ಬೆಸೆಯುತ್ತವೆ. ಹಾಗೆದ ಪಲ್ ಕೃತಿಗಳನ್ನು ಮೇಣದ
ಅಥವಾ ಮಣ್ಣನ ಉಬ್ಬಿಶಿಲ್ಪಗಳಿಂದ ಮಾಡಲಾದ
ಸಿಮೆಂಟ್ ಅಚ್ಚುಗಳನ್ನು, ಗಾಂಧಿಗಳನ್ನು ಸೂಚಿಸಲು
ಸೀಕೆ, ಕರೆದು ಮತ್ತು ಧಕ್ಕಿ ಮಾಡಿರುತ್ತಾರೆ. ಅವರ
ಕಂಚು ಶಿಲ್ಪಗಳಲ್ಲಿ ಸೋವೈ ಅಥವಾ ಯಾತನೆಗಳನ್ನು
ಸೂಚಿಸಲು, ಏಶಿಪ್ಪ ಹೊಂದಿರುವ ಕ್ರಿಯಾ
ಪದ್ದತಿಯಿಂದ ಮೇಣದ ಪಟ್ಟಗಳನ್ನು ಸಹ ಮಾಡಬೇಕು,
ಆಳವಾಗಿ ಕೀರಿ, ಬೆಸೆದು, ಕಟ್ಟಿ-ಕಟ್ಟಿ ಮಾದರಿ ಮಾಡಿ
ಕರಗಿಸಿ ಮಾಡಲಾಗಿದೆ. ಅವರ ಮುರಿತ ನಿಷ್ಠೆ ಕ್ಯಾಲ್ಕಲ್ಲಿ
ಮಾಡುವ ಮನ ಸ್ವರೂಪ ಘ್ರಾಸ್ಕ್ರೋ ಗುಣವನ್ನು
ಪಡೆಯುತ್ತವೆ ಹಾಗೂ ಅದೇ ಸಮಯದಲ್ಲಿ ಅದು
ಸ್ವರಸ್ವಾಯಿ ಅಧ್ಯಾತ ಕೃತಿಗಳಾಗಿ ಕಾಣುತ್ತವೆ.

ಕೆ.ಜಿ. ಸುಬ್ರಹ್ಮಣ್ಯನ್ ಅವರು ೧೯೮೦ ಹಾಗೂ
೧೯೮೧ರ ಪ್ರಾರಂಭದ ಕೃತಿಗಳು, ಪ್ರಸ್ತುತ್ತಾ ಗುಣದ
ಜೋಡಣೆಯಲ್ಲಿ ಹಾಗೂ ಸಾಂಕೇತಿಕ
ಪ್ರತಿರೂಪಿಸುವಲ್ಲಿ ಮಾಡುವುದು ೩೦ತಿಂದೇ ಆದ
ಅರಿವನ್ನು ಸೂಚಿಸುತ್ತದೆ. ‘ಜೀವಾತ್ಮ’ ದ ಬೇಳವರ್ಗಿಗೆ
ಮತ್ತು ಅಳವನ್ನು ಸಾಂಕೇತಿಕಸಲು ಜೀಡಿಮಣಿನ
ಪಟ್ಟಿಗಳನ್ನು, ಅಧ್ಯಾತ್ಮ ಅಂತರಿಕ ಪ್ರಸ್ತುತ್ತಾ ಗುಣಗಳ
ಅರಿವಿನಿಂದ ತೆಗೆಸಿ, ಈ ಹಾಗೂ ನೈವ್ಯಾದೊಂದಿಗೆ
ಮಾಡಿ ಮಾಡಲಾಗಿದೆ. ಬಹುಶಃ ಮಾನವ ಹಾಗೂ
ಇತರ ಶಸ್ತ್ರಗಳ ದೃಢತೆ, ಅನ್ಯಾಯ ಮತ್ತು ನಾಶವಜ್ಞಿತವ
ಗುಣಗಳ ಸಂಕೇತವಾಗಿ ಸೆಟಿದಿರುವ ಹಾಗೂ ಹೊರಮ್ಮೆ
ನಿರೂಪಣೆಯಲ್ಲಿ, ರೈತರಲ್ಲಿ ಮತ್ತು ಜೀವನಿಗೆ ದ

ಹಾಗೂ ಹಿನ್ನೆಲೆಯಲ್ಲಿ ಮಾಡಲಾಗಿದೆ. ಹಂರಂಡರೆಯ ರಸ್ತು ಕಾರಣದ ಚೀಟಿಮಣಿನ ಮಾದರಿ ಮಾಡುವುದು, ಉಪಕಾರಿ ಹಿನ್ನೆಲೆ, ಪದರ ಮಾಡುವುದು, ಮಡಚುವುದು, ಉಪಕಾರಿ ಹಿನ್ನೆಲೆ, ಕೂಡಿಸುವುದು, ಅದುಮುಖುದು, ಅಂತಹ ಮುಂತಾದವುಗಳನ್ನು ಬೆಸಿದು ತಮ್ಮದೇ ಆದ ವ್ಯಾಯಕ್ಕೆ ಪದ್ದತಿಯನ್ನು ರೂಪಿಸಿಕೊಂಡರು.

ಅವರ ಚರಿತ್ರೆಯಾದ ಕೃತಿಗಳು ಕೆಲವು ಸಂಪ್ರದಾಯಿಕ ವಾಸ್ತುಶಿಲ್ಪ, ಲಲಂಕಾರಗಳನ್ನು ನಿರೂಪಿಸಿದೆ. ಅವರ ವ್ಯಾಯಕ್ಕೆ ಪ್ರತ್ಯೇಕ ಶೈಲಿಯಲ್ಲ. ಅವರು ಯಾವ ವಾಸ್ತುಶಿಲ್ಪಕ್ಕಿಂದ ಸ್ವಚಷ್ಟಿಯನ್ನು ಆ ವಾಸ್ತುಶಿಲ್ಪದ ಹಾಗೂ ಆ ಪರಿಸರದ ಅವಿಭಾಗ ಭಾಗವಾಗಿವೆ ಮತ್ತು ಅವರು ಅವರ ಕ್ರಿಯಾ ಪದ್ದತಿ, ಸಂಪ್ರದಾಯಿಕ ಹಾಗೂ ಹೊಸ ಪದ್ದತಿಗಳು ಸೇರಿಕೊಂಡಿವೆ. ಮರಳು, ಅಭ್ಯುತ್ಪನ್ನ ಕ್ರಿಯೆಗಳ ಹಾಗೂ ಉಬ್ಬಿ, ಶಿಲ್ಪಗಳನ್ನು ಸಿಮೆಂಟ್, ಬೀಳಿಸಿಮೆಂಟ್ ಅಷ್ಟುತ್ತಿರುವುದು ಮತ್ತು ಮರಳನ್ನು ಉಪಯೋಗಿಸುತ್ತಾರೆ. ಅವರು ವಾಸ್ತುಶಿಲ್ಪದ ಅಂಗದ ಅವಶ್ಯಕತೆಗಳಿಂದ ಅವು ವಾಗ್ರೆ ಪಡೆಯುತ್ತಾರೆ. ಆದ್ದರಿಂದ ಗೋಡೆ ಶಿಲ್ಪಗಳು ಗೂಡಿದಲ್ಲಿ ಜೋಡಿಸಿದೆಯನ್ನು, ವಾತಾವರಣದಲ್ಲಿ ಬುದ್ಧಿಶಿಲ್ಪಗಳನ್ನು ಪಡೆದಿವೆ. ವಾಸ್ತುಶಿಲ್ಪ, ಮತ್ತು ಪ್ರಕೃತಿ ಇವರು ಒಟ್ಟಿಗೆ ಹೊರ ಚಿಮ್ಮುತ್ತದೆ ಮತ್ತು ಅವು ಗುಂಪಿಗಳ, ದೇವಾಲಯಗಳ ಸ್ಕೂಪಗಳ ಮೇಲೆ ಉಬ್ಬಿ ಶಿಲ್ಪಗಳನ್ನು ಅಷ್ಟಿರುವ ಉಬ್ಬಿ ಶಿಲ್ಪಗಳನ್ನು ಅಭಿವಾಧಿಸಿದ್ದಾರೆ. ಇನ್ನಾದ್ದರಿಂದ ವಾಸ್ತುಶಿಲ್ಪಗಳನ್ನು ಅಲಂಕರಿಸುವ ಭಕ್ತಿಚಕ್ರ ಮಾದರಿಯ ಕುರಿತ್ತಿಗಳನ್ನು ಹೋಲುತ್ತಾರೆ. ಪೂರ್ವ ಕೃತಿಯ ಕಲಾವಿದನ ವ್ಯಕ್ತಿತ್ವವನ್ನು ಉಳಿಸಿಕೊಳ್ಳುತ್ತದೆ.

ಕಲಾವಿದನ ನಿಯಂತ್ರಿತ ಕ್ರಿಯಾ ಪದ್ದತಿ ಪರಿಸರದ ಭಾವನಾತ್ಮಕ ತಕ್ಷಿಯಿಂದ ತೀವ್ರಾನಿಸಲ್ಪಡುತ್ತದೆ. ಗಾಂಧಿ ದರ್ಶನ, ನವದೇವತಿಯಲ್ಲಿರುವ ಗೋಡೆ ಶಿಲ್ಪಗಳಲ್ಲಿ, ಗಾಂಧಿಜಿಯವರ ಧೈಯಗಳನ್ನು ಪರಾಪರಾ ಸಾಂಕೇತಿಕ ಹೆಸರೆಗೆ, ಭಾವನಾರೂಪಗಳಲ್ಲಿ ಸ್ವಾಷಿಸುತ್ತಾರೆ. ಅವು ಭಾವನಾರೂಪವಾಗಿದ್ದು ಹಾಗೂ ಅದೇ ಸಮಯದಲ್ಲಿ, ಏಕೈಕ ನೆಂಜನೆ ಸಂಪರ್ಕ ಚೆಕ್ಕಿಸುವ ತಕ್ಷಿಯಲ್ಲಿ, ಗಾಂಧಿಜಿಯವರ ಧೈಯಗಳನ್ನು ಪರಾಪರಾ ಸಾಂಕೇತಿಕ ಹೆಸರೆಗೆ, ಭಾವನಾರೂಪಗಳಲ್ಲಿ ಸ್ವಾಷಿಸಿದ್ದು. ಅವರು ಸ್ವಜಿಸಿದ ನೆಂಜನೆಯನ್ನು ಕುಲಿದುತ್ತಿದ್ದು ಶಿಲ್ಪ ಸರಣಿಗಳು, ಲ್ಯಾಂಗಿಕಾಕರ್ಪ್ರೋಟ್‌ಯನ್ನು ಸೂಸುವ ತೋರು ಮುಂಡಗಳು, ಹೆಂಗಸಿನ ಮತ್ತು ಯುವತಿಯ ಅಧಿಕಾರಕ್ತಿಗಳು, ಅವು ಹೊಸತನ ಮತ್ತು ಜೀವಂತಿಕೆಯನ್ನು ಸೂಚಿಸಿವೆ. ಪ್ರಾಷ್ಟವಾಲ ರಚಿಸಿರುವ ಮೃತ್ಯುಕ್ರಿಯೆಗಳು ಜೀವತ ಶರೀರದ್ದು, ಈ ಮಾಧ್ಯಮಕ್ಕೆ ಹೊಸರೂಪ ನೀಡಿದರೂ, ಇತ್ತಿಜಿನ ಶಿಲ್ಪಗಳಲ್ಲಿ, ವಿಚದ್ರಗೋಳ್ಜುತ್ತಿರುವ ಸವಾಜದ ಬಗೆಗಿನ ಕ್ರಾಂಥವನ್ನು, ಹೊಸಾಯಾಮವನ್ನು ಕಾಣಬಹುದು..

ಅವರ ನಿಯಂತ್ರಿತ ಕ್ರಿಯಾ ಪದ್ದತಿ ಪರಿಸರದ ಭಾವನಾತ್ಮಕ ತಕ್ಷಿಯಿಂದ ವಿಕಿರಿಸಿದ್ದು. ಅದನ್ನು ಅಭ್ಯುತ್ಪನ್ನ ಮಾಡಲಾದ ಅಷ್ಟುತ್ತಿರುವ ಕಾಂಕ್ರಿಟ್‌ನಲ್ಲಿ ಮಾಡಿದ್ದಾರೆ. ಈ ಸಮರ್ಪಿತಗಳಿಗೆ ಅತ್ಯಂತ ಸಮೀಪದ ಹೆಸರೆಗೆ ಮಧ್ಯದಲ್ಲಿ ಒಂದು ವಿನಿಯಂತ್ರಿತ ಕ್ರಿಯಾ ಪದ್ದತಿಯನ್ನು ರೂಪಿಸಿಕೊಂಡರು.

ಈ ಭಕ್ತಿಚಕ್ರ, ಮಾದರಿಯ ಶಿಲ್ಪಕ್ರಿಯನ್ನು ಭಾಗಗಳ ಅಭ್ಯುತ್ಪನ್ನ ಮಾಡಿ ಗೋಡೆಯ ಮೇಲೆ ಕ್ರಮವಾಗಿ

ಜೋಡಿಸಲ್ಪಡ್ಡಿರುತ್ತದೆ. ಅದರಿಂದಾಗಿ ಉಂಟಾಗಿರುವ ರೇಖಿಗೆ ಹಾಗೂ ಬೆಸಿಗೆ ರೇಖಿಗೆ ವಾಸ್ತುಶಿಲ್ಪದ ಸಂಬಂಧವನ್ನು ಬಲಬೆಸಿಸುತ್ತದೆ. ಬರೋಡಾದ ಲಲಿತಕಲಾ ವಿಭಾಗದ ಗೋಡೆಯ ಮೇಲೆ ಸ್ವಜಿಸಿರುವ, ಸುಬ್ರಹ್ಮಣ್ಯನ್ ಅವರ ಗೋಡೆಯ ಪ್ರಾರಂಭಿಕ ಶಿಲ್ಪದಲ್ಲಿ, ಎರಡು ವಿಭಾಗಗಳಿಂದ ಕೂಡಿದೆ. ಕಳಿಗಿನ ಭಾಗವು ಒಂದು ದೊಡ್ಡ ಸೂರ್ಯಕೃತಿಯಾಗಿದ್ದು, ವೃತ್ತಕಾರಾದ ವಿಭಾಗಗಳಿಂದ ಕೂಡಿದೆ. ಕಳಿಗಿನ ಭಾಗವು, ತಾವರೆ, ಎಲೆ, ಏನು ಮುಂತಾದ ಹೆಸರಿಗೆ ಇನ್ನು ಸಂಘಾರಿಸಿದೆ. ಪರಿಸರದೆಂದಿಗೆ ಹಾಗೂ ಕಣ್ಣದೆಂದಿಗೆ ಸುಸಂಘಾರಿ ಮಾಡಿ ಮತ್ತು ಬೆಳಕನಿಗೆ ವಿಕಾಸಗೊಳಿಸುತ್ತಿರುವುದು ಶಿಲ್ಪಾರ್ಥಿಗಳನ್ನು ಸಂಕೀರ್ತಿಸುತ್ತದೆ. ಗೋಡೆಯಿಂದ ಅತ್ಯಂತ ಮುಂಬಿರುವ ವುರಳಿನ ಹೆಸರೆ ಮೇಲಿನ ಗಂಟೆ ಗಂಟೆಗೆ ವ್ಯಾತಾಸವಾಗುವ ಚೆಳಕು ನೆರಳು, ಜೋಡಣಿಯ ಒಂದು ಭಾಗವಾಗಿದೆ.

ಕಲಾವಿದೆವನ್. ಪ್ರಾಷ್ಟವಾಲ ಅವರ ಶಿಲ್ಪಗಳು ಭಾರತೀಯ ಸಮಕಾಲೀನ ಶಿಲ್ಪಕಲೆಯಲ್ಲಿ ಅತ್ಯಂತ ಪ್ರಮುಖವಾದುದು. ಅವರು ಬರೋಡದಲ್ಲಿದ್ದ್ವಾಗಿ (ರೆಡ್-ಆಜ್) ಅಲ್ಲಿ ಕ.ಜ. ಸುಬ್ರಹ್ಮಣ್ಯ, ಗುಲಾವ್‌ರೇಂಜ್ ಮತ್ತು ಕಲಿಗಾರರೊಂದಿಗೆ ಸಂಬಾದಿಸುತ್ತಿದ್ದರು. ಅಲ್ಲಿದೆ ಮತ್ತು ಶಿಲ್ಪಗಳಲ್ಲಿ ವೃಂಡಾ, ಹಾಸ್ಯಗಳನ್ನು ಪ್ರತಿಬಿಂಬಿಸಿದರು ಹಾಗೂ ಶಿಲ್ಪಕಲೆಯಲ್ಲಿ ಹೊಸ ಮಾರ್ಗವನ್ನು ಸ್ವಾಷಿಸಿದರು. ಹೆಂಗಸು ಮತ್ತು ಆಕ್ರಿಯ ಸಾಮಾಜಿಕ ಪ್ರತಿಬಂಧಗಳು, ಸಮಾಜ ಯಾವುದನ್ನು ಸಂಪೂರ್ಣ ಸ್ವೀ ಎಂದು ತಿಳಿದ್ದ್ವಾಗಿ, ಅದಕ್ಕೆ ವಿರುದ್ಧವಾದಂಥ ಸ್ವೀ ಶಿಲ್ಪಗಳನ್ನು ರಚಿಸಿದರು. ಅವರು ಸ್ವಜಿಸಿದ ನೆಂಜನೆಯನ್ನು ಕುಲಿದುತ್ತಿದ್ದು ಶಿಲ್ಪ ಸರಣಿಗಳು, ಲ್ಯಾಂಗಿಕಾಕರ್ಪ್ರೋಟ್‌ಯನ್ನು ಸೂಸುವ ತೋರು ಮುಂಡಗಳು, ಹೆಂಗಸಿನ ಮತ್ತು ಯುವತಿಯ ಅಧಿಕಾರಕ್ತಿಗಳು, ಅವು ಹೊಸತನ ಮತ್ತು ಜೀವಂತಿಕೆಯನ್ನು ಸೂಚಿಸಿವೆ. ಪ್ರಾಷ್ಟವಾಲ ರಚಿಸಿರುವ ಮೃತ್ಯುಕ್ರಿಯೆಗಳು ಜೀವತ ಶರೀರದ್ದು, ಈ ಮಾಧ್ಯಮಕ್ಕೆ ಹೊಸರೂಪ ನೀಡಿದರೂ, ಇತ್ತಿಜಿನ ಶಿಲ್ಪಗಳಲ್ಲಿ, ವಿಚದ್ರಗೋಳ್ಜುತ್ತಿರುವ ಸವಾಜದ ಬಗೆಗಿನ ಕ್ರಾಂಥವನ್ನು, ಹೊಸಾಯಾಮವನ್ನು ಕಾಣಬಹುದು..

ಸಮಕಾಲೀನ ಶಿಲ್ಪಕಲೆಯಲ್ಲಿ ಏಕೈಕನೆಂಬ ಆಷ್ಟುತ್ತಿರುವ ಹಾಗೂ ನಡೆಯುತ್ತಿದ್ದು, ಹೊಸತನದ ಮಾಡುತ್ತಿರುತ್ತದೆ. ಶಿಲ್ಪಕಲೆಯಲ್ಲಿ ಶಿಲ್ಪಾರ್ಥಿಗಳು ಸದಾ ಸುಜನತೀಲರಾಗಿ, ಕಾರ್ಯ ಪ್ರಪೂರ್ತಿಗಳಿದ್ದಾರೆ. ಈ ತತ್ತವಾನದ ಪ್ರಮುಖ ಕಲಾಪ್ರಕಾರದಲ್ಲಿ ಪ್ರತಿಷ್ಠಾಪನೆ ಕೆಲೆ ಒಂದಾಗಿದ್ದು, ಈ ಕಲೆಯಲ್ಲಿನ ಪ್ರಸ್ತರಗಳನ್ನು ಗ್ರಾಲಿಯಿಂಬಿಗೆ ಅಭಿವೃದ್ಧಿಸಿದರು. ಹೊಸರಿನಲ್ಲಿ ರೂಪಿಸಿದೆ.

ಕೃತಿಯನ್ನು ಏಕೈಕ ನೇರಿಡಿದಾಗ ಅದರ ಅಭ್ಯವನ್ನು ಅವರೇ ಅಭ್ಯವಾದಿಕೊಳ್ಳಬೇಕು ಹಾಗೂ ನಮ್ಮ ತಿಳುವಲೆಕ್ಕೆ ಮೇಲೆ ನಮಗೆ ಅನುಭವ ನೇಡುತ್ತದೆ. ಶಿಲ್ಪಕಲೆ ಒಂದು ಪ್ರದರ್ಶನಾಲಯದಲ್ಲಿ ಆಧಾರ ಹೀಲೆದ ಮೇಲೆ ಪ್ರದರ್ಶನವಾಗುತ್ತಿತ್ತು. ಆದರೆ ಇಂದು ಹೊರಾಂಗಣದ ಅಂದರೆ ತನ್ನ ಪರಿಸರದ ಸುತ್ತಲೂ ಪ್ರದರ್ಶನವಾಗುತ್ತಿದ್ದು, ಒಂದು ಹೊಸ ಬದಲಾವಣೆಯಾಗಿದೆ.

ಪ್ರತಿಷ್ಠಾಪನ ಕಲೆ (Instalation)ಯನ್ನು ಸಮಾಖ್ಯಾನವಾಗಿ ಸ್ವಜನತೀಲ ಅಭಿವೃದ್ಧಿ ಮಾನವನ್ನಾಗಿ ಭಾರತದಲ್ಲಿ ಐಶ್ವರ್ಯಾರ್ಥಿಗಳನ್ನು ನಡೆದ ಅನೇ ಟ್ರಿನಾಲೆಯಲ್ಲಿ ಕಲಾವಿದರು ತಮ್ಮ ಶಿಲ್ಪಗಳನ್ನು ಪ್ರದರ್ಶಿಸಿ, ತಮ್ಮ ಸ್ವಜನತೀಲತೆಯನ್ನು ಅಭಿವೃದ್ಧಿಸಿದರು ಮತ್ತು ಇದೊಂದು ಪ್ರಯತ್ನವಾಯಿತು.

ಭಾರತದಲ್ಲಿ ಗೋಡಿ ಸರೋಜಪಾಲಣ, ವೇದನಾಯರ್, ವಿವಾಸಾಸಿಂದರಂ, ಶ್ರೀಲಾಂಕಾದ, ಎನ್. ಪ್ರಜ್ಯಾಮಾಲ, ಕೃಷ್ಣಮಾಜಾರಿ ಬೋಸ್, ಅನಿತಾದುಪ್ತಿ ಪ್ರಮುಖ ಕಲಾವಿದರು. ಶಿಲ್ಪಕಲೆ ವಲವಾರು ಮಾರ್ಕಾರ್ಟ್‌ಗಳನ್ನು ಹೊಂದುತ್ತಿದೆ. ಮತ್ತು ಅನೇಕ ರೂಪಾಂತರಗಳನ್ನು ಹೊಂದಿದೆ. ಇನ್‌ಸ್ವೀಲೆವನ್ ತನ್ನ ಸುತ್ತಲೂ ಇದ್ದ ಮುಕ್ಕಿಸಿಯಂತಹ ಒಳಂಗಳಿಂದ ಹೊರಬಂದಿತು. ಅಭ್ಯ ಆಚಾರ್ ನಮ್ಮ ಸುತ್ತಲಿನ ಪರಿಸರವನ್ನು ಬಳಸಿಕೊಳ್ಳುವುದರಿಂದಿಗೆ, ಅಲ್ಲಿನ ಭೂಮಿ, ಜಲ ಮುಂತಾದವುಗಳನ್ನು ಕಲಾ ಪ್ರಕಾರವಾಗಿ ಬಳಸಿಕೊಳ್ಳುತ್ತಾರೆ.

ಕರ್ಣಾಟಕದಲ್ಲಿ ಆಧುನಿಕ ಶಿಲ್ಪಕಲೆ

ರಾಜ್ಯದ ಆಧುನಿಕ ಶಿಲ್ಪಕಲೆ ಬೆಳೆದು ಬಂದದ್ದಾರಿಯನ್ನು ಗಮನಿಸಿದಾಗ ಪ್ರಾರಂಭದ ದಿನಗಳಲ್ಲಿ, ಅಂತಹ ಆಶಾದಾಯಿಕವಾದ ಬೆಳವಣಿಗೆ ಶಂಡು ಬರುವುದಿಲ್ಲ. ಅಕಾಡೆಮಿಕ್ ಶೈಲಿಯಂದ ಕಲಿತು ಬಂದವರು ಮಾತ್ರ, ಭಾವ ಶಿಲ್ಪ, ನಿರ್ಮಾಳಿತಲ್ಲಿನ ಪ್ರಾರ್ಥಿಗಳಿಂದ ಹೊರಬಂದಿತು. ಅಭ್ಯ ಆಚಾರ್ ನಮ್ಮ ಸುತ್ತಲಿನ ಪರಿಸರವನ್ನು ಬಳಸಿಕೊಳ್ಳುವುದರಿಂದಿಗೆ, ಅಲ್ಲಿನ ಭೂಮಿ, ಜಲ ಮುಂತಾದವುಗಳನ್ನು ಕಲಾ ಪ್ರಕಾರವಾಗಿ ಬಳಸಿಕೊಳ್ಳುತ್ತಾರೆ.

ರಾಜ್ಯದಲ್ಲಿ ನಿಜವಾದ ಅಭ್ಯದಲ್ಲಿ, ಆಧುನಿಕ ಶಿಲ್ಪಕಲೆ ಪ್ರಾರಂಭವಾದುದು, ಕೊಡಗಿನವರಾದ

ವೇನ್ನವು ರಾಜರಾವ್ ಅವರಿಂದ. ಅವರು ಮರಕ್ತನೆಯಲ್ಲಿ ಸುಸಿಸಿರುವಲನೇಕಿಲ್ಲಗಳು ಹೋಸ ಅಭಿವೃತ್ತಿನದಿಯ ಕೂಡಿದ್ದು, ಅಮೂರ್ತ ತೈಲಿಯ ಕು ಶಿಲ್ಪಗಳಲ್ಲಿ ಹೋಸತನವನ್ನು ಕಾಣಬಹುದು. ಅಪ್ಪುತ್ತಿನೊ ಆಚಾರ್, ಎ. ಗೋವಾಲ್, ಆರ್. ಎಂ. ಹಡವ್‌ರ್, ಕೆ.ವಿ. ಸೋಮಶೇಖರ್ ಸಹ ಶಿಲ್ಪ ವ್ಯಾಧಿ ವ್ಯಾದಲ್ಲಿ ವೆಂಕಟಾಟಲಪತ್ತಿ, ಯು. ಭಾಷ್ಯರಾವ್, ಬಾಲನ್ ನಂಬಿಯಾರ್, ಯು.ಷ್ಣಾ, ಎ.ಲ. ದೇಶಪಾಂಡೆ, ಎಸ್. ತ್ಯಾಮಸುಂದರ್, ಜಾನ್‌ದೇವರಾಚ್ ಮುಂತಾದವರು ವಿವಿಧ ಮಾಧ್ಯಮಗಳಲ್ಲಿ, ಪ್ರಾಣಿಗಳ ವೈಧ್ಯಮಯ ಕಲ್ಲನ್, ಅವಕಾಶಗಳಲ್ಲಿ ಹೋಸತನ, ಸಂಯೋಜನೆ ಸಮಾಲೀನತಯಿಂದ ಬದುಕು, ಪರಿಸರದ ಪ್ರಜ್ಯೆ ಕಾಣಬಹುದು, ಗಂಡಂರಲ್ಲಿ ಮಾನವಕ್ಕಿಗಳ ವಸ್ತು ಬಳಕೆ ಪ್ರದಾನವಾಗಿತ್ತು, ಎನ್. ಪ್ರಭು ಮಾಲರ ಚರ್ಚಾಕ್ಷರಣೆ ಶಿಲ್ಪಗಳು ಮಹಿಳೆಯ ವೇಯಕ್ತಿಕ ಜಗತ್ತು ವುತ್ತು ಜನಪ್ರಯ ಸಂಪರ್ಕದಾರೀಲತೆಯನ್ನು ಅನ್ವೇಷಿಸುತ್ತು.

ಶಿಲ್ಪವಾದ ಲೋಹದ ಹಾಳೆಗಳಿಂದ ಎಲ್. ಪಿ. ಅಂಟನ್ ಮತ್ತು ಎಸ್.ಜಿ. ವಾಸುದೇವ್, ಜಿ.ಎಸ್. ತೆಸ್ತಿ ಮತ್ತು ಏಶ್ವರ್ಯ ತೈಲಿಯ ತಾಮ್ರ ಮತ್ತು ಲೋಹದ ಉಬ್ಬ ಶಿಲ್ಪಗಳು ಹಾಗೂ ಎಂ. ರಾಮಮೂರ್ತಿ ನಟರಾಜ ಶರ್ಮ್‌, ಎನ್. ಮರಿತಾಮಾತ್ರಾ, ಕೃಷ್ಣ ದೇವಾಗಿ, ಜಿ. ಜಯಕುಮಾರ್, ಕೆ.ಜಿ. ಅರುಣ, ಎಂ.ಸಿ. ರಮೇಶ, ಒಂ. ಪ್ರತಾರ್, ಪಿ. ನಾಗಪ್ರ, ಎನ್.ಎಸ್. ಪ್ರತಿಖ್ಯಾ ಕುಮಾರ್, ವಿಜಯರಾವ್, ಮುಂತಾದವರು ವಿವಿಧ ಮಾಧ್ಯಮಗಳಲ್ಲಿ ಶಿಲ್ಪಗಳನ್ನು ರಚಿಸಿದ್ದು, ಇವರು ರಚಿಸಿರುವ ಶಿಲ್ಪಗಳ ವೈಧ್ಯತೆ, ಪ್ರಾದೇಶಿಕ ಒಲವು ಹಾಗೂ ರಾಷ್ಟ್ರೀಯ ಭಾಗವಾಗಿವೆ, ಶಿಲ್ಪಕಲೆ ಕಾಗ ವಿಸ್ತಾರವಾಗಿ ಬೆಳೆಯುತ್ತಿದ್ದು ಜನರ ಗಮನ ಸೆಕರ್ಯೂಲ್ತಿದೆ. ಬೆಂಗಳೂರಿನ ರವೀಂದ್ರ, ಕಲಾಕ್ಷೇತ್ರದ ಉದ್ದೇಶದಲ್ಲಿರುವ 'ಸಮುಹಕ ಶಿಲ್ಪ' ಮತ್ತು ಕನ್ನಡ ಭವನದ ಮುಂಭಾಗದಲ್ಲಿರುವ 'ಶಿಲ್ಪವನ್' ಹಾಗೂ ಧಾರವಾಡದ ಸರ್ಕಾರಿ ಕಲಾ ಗ್ರಾಲರಿಯ ಅವರೂದಲ್ಲಿರುವ 'ಸಮುಹಕ ಶಿಲ್ಪ'ಗಳು ಮತ್ತು ಕರ್ನಾಟಕ ಸರ್ಕಾರ ಶಿಲ್ಪಕಲೆಯ ಅಭಿವೃದ್ಧಿಗಾಗಿ ರಾಷ್ಟ್ರದಲ್ಲೇ ಪ್ರಥಮವಾಗಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯನ್ನು ಸ್ಥಾಪಿಸಿದೆ. ಅಕಾಡೆಮಿ ಕಳೆದ ಬದು ವರ್ಷಗಳಿಂದ ರಾಷ್ಟ್ರದ ಗಮನ ಸೆಕರ್ಯೂಲ್ಯಾಪ ಹಲವಾರು ಕಾರ್ಯಕ್ರಮಗಳನ್ನು ವಿರ್ಜಿನಿಸ್ತಿದೆ.

ಬಾನಂತರದ ಶಿಲ್ಪಕಲಾ ಬೆಳವಣಿಗೆಯಲ್ಲಿ ಶಿಲ್ಪ ಪ್ರಭೂತಿಯ ಯುವ ಶಿಲ್ಪಗಳು, ಹೋಸ ಉದ್ದೇಶಗಳ ಅನ್ವೇಷಣೆಯಲ್ಲಿ ಒಲವನ್ನು ತೋರಿದರು. ಇವರು ಆಧುನಿಕ ಶಿಲ್ಪಕಲೆಯ ಅಸ್ತಿತ್ವಾರದ ಗುಣಮಟ್ಟವನ್ನು ನಿರಾಕರಿಸಿದರು. ವಿವಿಧ ಬದಲಾವಣೆಗಳು

ಶಿಲ್ಪಮಂದಿರ ಬಂದಿದ್ದರೂ, ಪರಿಶಲ್ಪನಾತ್ಮಕ ಭೂದೃಶ್ಯ, ಇನ್‌ಸ್ಟಿಟ್ಯೂಟ್‌ಗಳು ಅತ್ಯಂತ ಪ್ರಭಾವ ಬೀರಿತನ್ನು ಪರಿಸರದ ಭೂಮಿಯ ಅನುಭವದ ಹಾಗೂ ಜನಸಿದ್ದವಾದ ದೂರದ ಸ್ವಾಳೆದಲ್ಲಿ ಶಿಲ್ಪರು 'ಅಧ್ಯಾತ್ಮ ಆಚಾರ್' ಸ್ವಷ್ಟಿಸಿದರು. ಇದು ನೋಡುಗರಿಗೆ ಹೋಸ

ಲಾನುಭವ ನೀಡಿತು. ಕರ್ನಾ ಸುಭ್ಯಾಯ್, ಸುರೇಶ್ ಕುಮಾರ್, ಎಂ. ಎಸ್. ಉಮೇಶ್, ಶ್ರೀವಿಷ್ಣು ಪ್ರಸಾದ್, ತ್ಯಾಮಲ, ರಂಜನಾ ತಿಪ್ಪರ್, ಗೋಪಿನಾಥ್ ವುಂತಾದವರು ಶಿಲ್ಪಕಲೆಯಲ್ಲಿ ಹೋಸ ಸಂಪರ್ಕನೆಗಳತ್ತ ಸಾಗುತ್ತಿದ್ದಾರೆ.

(ಸಂಪೂರ್ಣ)

ಸುತ್ತಮುತ್ತೆ

ದಿಲ್ಲಿಯಲ್ಲಿ ಯತ್ನಿಯಾಗಿ ನಡೆದ 21ನೇ ರಾಷ್ಟ್ರೀಯ ಕನ್ನಡ ಸಮ್ಮೇಳನ

ದಿಲ್ಲಿಯಲ್ಲಿ ಎಪ್ರಿಲ್ 10 ಮತ್ತು 11ರಂದು ರಾಷ್ಟ್ರೀಯ ಕನ್ನಡ ಸಮ್ಮೇಳನಯತ್ನಿಯಾಗಿ ನಡೆಯಲು.

'ದೆಹಲಿ ಕನ್ನಡಿಗೆ' ಪತ್ರಿಕೆ ಪರಿಷತ್ತಿನಿಂದ್ದು ಈ ಸಮ್ಮೇಳನದಲ್ಲಿ ಕನ್ನಡಕೆ ಸಂಬಂಧಿಸಿದಂತೆ ವಿಜೆರ ಸಂಕರಣಾರ್ಥಿ, ಕರ್ಮಾಂಶ್ವ, ಮಹಿಳಾಉತ್ತರವ, ಸಂಗೀತ, ಸ್ತ್ರೀ, ನಾಟಕ ಮುಂತಾದ ಸಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪ್ರಸ್ತುತ ಪ್ರದರ್ಶನ ಹಬ್ಬಿ ಕೆಳ್ಳಿಗಳಿತ್ತು. ಕೇಂದ್ರ ಜಾಗ್ತರ ಆಯುಕ್ತರಾದ ಪಿ. ತಂಕರ್ ಅವರು ಸಮ್ಮೇಳನವನ್ನು ಉದ್ಘಾಟಿಸಿದರು.

ಸಮ್ಮೇಳನದ ಸಂಖೆಲಕ ಡಾ. ಸಾಹಿಗ ಅವರು ಕನ್ನಡಕೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾಧ್ಯದಲ್ಲಿ ಇನ್ನಿಂದ ಹಜ್ಜುನ ಮಾನ್ಯತೆ, ಗೌರವ ದೊರಕಿಸುವುದರಿಂದಿಗೆ ಕನ್ನಡಿಗರಿಗೆ ದೊರಕಿಂತಿರುವ ಎಲ್ಲಾ ಬಗೆಯ ಹಕ್ಕುಗಳನ್ನೂ ದಿಗಿಸುವ ಉದ್ದೇಶದಿಂದ ಈ ಸಮ್ಮೇಳನ ಪರಿಷತ್ತಿನಲ್ಲಿಯಂತಹ ಸಾಹಿತ್ಯ ಸಂಪರ್ಕದ ಸಂಖೆಯನ್ನು ಉದ್ಘಾಟಿಸಿದರು.

ದೆಹಲಿ ಕನ್ನಡಿಗೆ ಸಮ್ಮೇಳನ ಸಂಚಕ ಬಿಂದುಗಡೆ ಮಾಡಿದ ಬ್ಯಾತ ಪತ್ರಕರ್ ಎಂ. ವಿ. ಕಾಮತ್ ಅವರು ಪತ್ರಿಕೋದ್ಯಮ ಕನ್ನಡದ ಬೆಳವಣಿಗೆಯಲ್ಲಿ ಅಗ್ರಾಂತಿ ಮಾತ್ರಾ ಹಂಡಿದೆಯಂದರಲ್ಲಿದೆ ದೆಹಲಿ ಕನ್ನಡಿಗೆ ಪತ್ರಿಕೆ ಕನ್ನಡ ಪ್ರಚಾರಕ್ಕಾಗಿ ಕಂಕಣಬದ್ದುವಾಗಿ ಸೇವೆ ಸಲ್ಲಿಸುತ್ತಿದೆಯಂತಹ ಸಾಹಿತ್ಯ ಸಂಪರ್ಕದ ಸಂಖೆಯನ್ನು ಉದ್ಘಾಟಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಮಹಾರಾಜ್ಯ ಫಿಲ್ಮದ ಅಧ್ಯಕ್ಷ ಡಾ. ಜಿ.ಡಿ. ಜೋಶ್, ಕೇಂದ್ರ ಸರ್ಕಾರದ ಮಾಂತ್ರಿಕ ಕಾರ್ಯಕ್ರಮದ ಮಾನ್ಯತೆಯಲ್ಲಿ ಇನ್‌ಸ್ಟಿಟ್ಯೂಟ್ ಭಾವಾನೆಯಲ್ಲಿ ಕಲಿತರೆನೆ ಕೆಲಸ ಎಂಬ ಭೂಮಿಯನ್ನು ದೊರೂಪಾದಿಸಿತ್ತು. ಮಾತ್ರಾಭಾವಾಯಲ್ಲಿ ಕಲಿಯುವ ದಕ್ಕಿ ಹಚ್ಚಿನ ಪ್ರೇರ್ಣಾಪ ನೀಡಬೇಕು. ಸಾಹಿತ್ಯ ಕನ್ನಡನ್ನು ತಾನು ಮೊದಲು ಅಧ್ಯಾತ್ಮ ಮಾಡಿಕೊಳ್ಳಬೇಕು. ಆತ್ಮ ತೋಧನೆಗೆ ಅಧಿಕ ಒತ್ತುದೆ ನೀಡಬೇಕು. ನಾಡಿನಿಂದ ದೂರ ಸರಿದಂತೆ ನಮ್ಮ ಮಾತ್ರಾಭಾವಾಯ ಸೆಕರ್ತಿಹಂತ್ರಾತ್ಮಕದೆ. ಕಾಗಿಯೇ ನಮ್ಮ ಅಂತಿನಸುಗಳನ್ನು ನಾವು ಬಿಡಬಾರದು. ಸಂಸ್ಕೃತಿಯ ನಮ್ಮ ಜಿವನಧ್ಯಾನ ಮಾತ್ರಾವಾಗಿದೆಯಂದ ಬ್ಯಾತ ಸಾಹಿತ್ಯ ನಾಟಕಕಾರ ಕೋಡು ಭೋಜ ತಿಪ್ಪ ಅವರು ಘೋಷಿಸಿದರು.


ಕೋಡು ಭೋಜ ತಿಪ್ಪ ಅವರು ಸೋಮ್ಯಾಯ ಕಾಲೀಜೆ ಕನ್ನಡ ಸಂಖೆಯನ್ನು ವರ್ಷದ ಸಂಖೆಯನ್ನು ನಾವು ನಿರ್ದಿಷ್ಟಿಸಿದೆ ಎಂಬುದಿನಿಂದೆ ನಾವು ನಿರ್ದಿಷ್ಟಿಸಿದೆ ಕಾರ್ಯಕ್ರಮದ ಮಾನ್ಯತೆಯನ್ನು ದೊರೂಪಾದಿಸಿತ್ತು. ಮಾತ್ರಾಭಾವಾಯಲ್ಲಿ ಕಲಿಯುವ ದಕ್ಕಿ ಹಚ್ಚಿನ ಪ್ರೇರ್ಣಾಪ ನೀಡಬೇಕು. ಸಾಹಿತ್ಯ ಕನ್ನಡನ್ನು ತಾನು ಮೊದಲು ಅಧ್ಯಾತ್ಮ ಮಾಡಿಕೊಳ್ಳಬೇಕು. ಆತ್ಮ ತೋಧನೆಗೆ ಅಧಿಕ ಒತ್ತುದೆ ನೀಡಬೇಕು. ನಾಡಿನಿಂದ ದೂರ ಸರಿದಂತೆ ನಮ್ಮ ಮಾತ್ರಾಭಾವಾಯ ಸೆಕರ್ತಿಹಂತ್ರಾತ್ಮಕದೆ. ಕಾಗಿಯೇ ನಮ್ಮ ಅಂತಿನಸುಗಳನ್ನು ನಾವು ಬಿಡಬಾರದು. ಸಂಸ್ಕೃತಿಯ ನಮ್ಮ ಜಿವನಧ್ಯಾನ ಮಾತ್ರಾವಾಗಿದೆಯಂದ ಬ್ಯಾತ ಸಾಹಿತ್ಯ ನಾಟಕಕಾರ ಕೋಡು ಭೋಜ ತಿಪ್ಪ ಅವರು ಘೋಷಿಸಿದರು.

ಕೋಡು ಭೋಜ ತಿಪ್ಪ ಅವರು ಸೋಮ್ಯಾಯ ಕಾಲೀಜೆ ಕನ್ನಡ ಸಂಖೆಯನ್ನು ವರ್ಷದ ಸಂಖೆಯನ್ನು ನಾವು ನಿರ್ದಿಷ್ಟಿಸಿದೆ ಎಂಬುದಿನಿಂದೆ ನಾವು ನಿರ್ದಿಷ್ಟಿಸಿದೆ ಕಾರ್ಯಕ್ರಮದ ಮಾನ್ಯತೆಯನ್ನು ದೊರೂಪಾದಿಸಿತ್ತು. ಸಾಹಿತ್ಯ ಕನ್ನಡನ್ನು ತಾನು ಮೊದಲು ಅಧ್ಯಾತ್ಮ ಮಾಡಿಕೊಳ್ಳಬೇಕು. ಆತ್ಮ ತೋಧನೆಗೆ ಅಧಿಕ ಒತ್ತುದೆ ನೀಡಬೇಕು. ನಾಡಿನಿಂದ ದೂರ ಸರಿದಂತೆ ನಮ್ಮ ಮಾತ್ರಾಭಾವಾಯ ಸೆಕರ್ತಿಹಂತ್ರಾತ್ಮಕದೆ. ಕಾಗಿಯೇ ನಮ್ಮ ಅಂತಿನಸುಗಳನ್ನು ನಾವು ಬಿಡಬಾರದು. ಸಂಸ್ಕೃತಿಯ ನಮ್ಮ ಜಿವನಧ್ಯಾನ ಮಾತ್ರಾವಾಗಿದೆಯಂದ ಬ್ಯಾತ ಸಾಹಿತ್ಯ ನಾಟಕಕಾರ ಕೋಡು ಭೋಜ ತಿಪ್ಪ ಅವರು ಘೋಷಿಸಿದರು.

ಸುಂದರ ಜೀವನಕ್ಕೆ ಸಾಹಿತ್ಯ ತುಂಬಾ ವೈಜ್ಞಾನಿಕವಾಗಿದೆ. ಒದಿನ ಒಲವಿನಲ್ಲಿ ಸಾಧನೆಯ ಚೆಲುವನನ್ನು ಕಾಣಬೇಕು. ಭೂನದ ಬೆಳಕೆಯಲ್ಲಿ ಉತ್ತರ್ವಾತ್ಮಕ ಮಾನ್ಯತೆಯನ್ನು ಕಾಣಬೇಕು; ಜೀವನ ಸರ್ವರಿಗೂ ಒಳಗೊಂಡಿದೆಯಂದರಲ್ಲಿದೆ ದೆಹಲಿ ಕನ್ನಡಿಗೆ ಪತ್ರಿಕೆ ಕನ್ನಡ ಪ್ರಚಾರಕ್ಕಾಗಿ ಕಂಕಣಬದ್ದುವಾಗಿ ಸೇವೆ ಸಲ್ಲಿಸುತ್ತಿದೆಯಂತಹ ಸಾಹಿತ್ಯ ಸಂಪರ್ಕದ ಸಂಖೆಯನ್ನು ಉದ್ಘಾಟಿಸಿದರು.

"Swaramurthy"

- M.A.N.Prasad



Title of the book : Swaramurthy

Author : Mayura Sandeep

Co-Authors : Mysore V Subramanya

Dr. Rama V. Bennur

Kaveri Sridhar

Editors : Mysore V Subramanya

Alladi Jayashree

Printed &

Sponsored by: Kaveri Sridhar &
R. Sridhar

Co-Sponsored

by : Mysore V Subramanya
&

Sudhir M Kulkarni

Price: Rs.100/-

Shri. V. N. Rao, known popularly as "Swaramurthy", hailed from a family of musicians with a great lineage. He was the grandson of the veena legend "Veene Sheshanna" and the 26th generation in the great lineage of musicians starting from Adi Appayya, who adorned the Royal Court of Mysore at the time of Hyder Ali. It is said that Adi Appayya was the guru of Shyama Shastri, the well known composer. V.N.Rao was a prodigy who got the title of "Swaramurthy" at the Royal Court of Gadwal at the tender age of 5 and was the youngest Asthana Vidwan in the Court of the Maharaja of Mysore. Add to this the fact that he was equally proficient in carnatic,

Hindustani and Western music and could not only play veena, but also harp, piano, terimen and a couple of other instruments, and you have a person who is any biographer's delight. The biographer in this case, Ms. Mayura Sandeep, has one more feature in addition to all this. She is the grand daughter of V.N.Rao and thus has a close access to his near and dear ones.

The author was very young when Swaramurthy passed away and as such has put together here a life sketch based on what she has learnt about him from the family members, his contemporaries and other musicians. She has also used the available records, press reviews and other documentation. The work is broadly classified into segments covering the life sketch, photographs & reviews, Swaramurthy's articles and Presidential

The coverage of incidents such as the conferring of the title "Swaramurthy", the visit of Rabindranath Tagore to Veene Sheshanna's house, the concert in front of Mahatma Gandhi at the Belgaum session of Congress in 1924, the traditions and customs in the royal family and the concerts connected with them, make very interesting readings. The articles by Swaramurthy's children and the interviews with his contemporaries give a personal touch to the anecdotes narrated and bring out the multifaceted personality of Swaramurthy.

For those among the readers who knew Swaramurthy, the book is a trip in nostalgia. For others, the book provides a good insight into the great creative artist in him. The photographs published are a good collection of archival value.

That such a talented artist - who was a legend in his own time - lived in our midst, is a matter that every Mysorean and Kannadiga should be proud of. It is indeed laudable that the Publishers of this book



Swaramurthy V.N. Rao

Address at the 9th Annual Conference of the Karnataka Ganakala Parishat, interviews with some of Swaramurthy's contemporaries and some reminiscences. The book also has a section giving the notations for some of the compositions of Swaramurthy.

It is a well produced work, which takes you back into an era of royal grandeur. The Royal patronage for music under the rulers of Mysore, their commitment to promoting arts and the personal care they took in grooming promising young talents and the deep impact it left on the mind of Swaramurthy has been well portrayed.

and the family members of Swaramurthy, propose to create an endowment and institute an award in the name of Swaramurthy, and the sales proceeds of the book will be an opener to raising this fund.

All music lovers should contribute generously to this noble cause. Perhaps, buying a copy of this book is a good beginning.

Copies of this book can be obtained from the office of The Mysore Association, Bombay (Ph: 2402 4647)